



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ಬಿಶೇಷ ರಾಜ್ಯ ಪತ್ರಿಕೆ

ಭಾಗ - ೩ Part - III	ಬೆಂಗಳೂರು, ಶುಕ್ರವಾರ, ೨೯, ಸೆಪ್ಟೆಂಬರ್, ೨೦೨೩(ಅಶ್ವಯುಜ , ೦೭, ಶಕವರ್ಷ, ೧೯೪೫) BENGALURU, FRIDAY, 29, SEPTEMBER, 2023(AASHWAYUJA , 07, SHAKAVARSHA, 1945)	ನಂ.೪೩೬ No. 436
-----------------------	--	-------------------

ನೋಂದಣಿ ಮತ್ತು ಮುದ್ರಾಂಕ ಇಲಾಖೆ  
ಜಿಲ್ಲಾ ನೋಂದಣಾಧಿಕಾರಿಗಳ ಕಾರ್ಯಾಲಯ, ಶಿವಮೊಗ್ಗ ಜಿಲ್ಲೆ  
ಅಧಿಸೂಚನೆ

ಸಂಖ್ಯೆ: ನೋ&ಮು/ಸಿವಿಸಿ/99/2023-24, ಬೆಂಗಳೂರು, ದಿನಾಂಕ: 25-09-2023.

**ವಿಷಯ:** ಶಿವಮೊಗ್ಗ ಜಿಲ್ಲಾ ನೋಂದಣಿ ಕಛೇರಿ ವ್ಯಾಪ್ತಿಯಲ್ಲಿ ಬರುವ ಸೊರಬ ಉಪ ನೋಂದಣಿ ಕಛೇರಿ ವ್ಯಾಪ್ತಿಯಲ್ಲಿ ಬರುವ ಸ್ಥಿರಾಸ್ತಿಗಳ ನೋಂದಣಿಗಾಗಿ, ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯಗಳ ಮಾರ್ಗಸೂಚಿಯ ದರಪಟ್ಟಿಯ ಕುರಿತು.

**ಉಲ್ಲೇಖ:** 1. ಸೊರಬ ಉಪಸಮಿತಿ ನಡವಳಿ ಸಂಖ್ಯೆ: ಸಿವಿಸಿ/ಉನೋಕಸೊ/1/2023-24 ದಿನಾಂಕ: 19-09-2023

2. ಕೇಂದ್ರ ಮೌಲ್ಯ ಮಾಪನ ಸಮಿತಿ ಸಭೆಯ ನಡವಳಿ ಸಂಖ್ಯೆ: ನೋ&ಮು/ಸಿವಿಸಿ/99/2023-24, ದಿನಾಂಕ:25-09-2023.

\*\*\*\*\*

1. ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ ಜಿಲ್ಲಾ ನೋಂದಣಿ ಕಛೇರಿ ವ್ಯಾಪ್ತಿಯಲ್ಲಿ ಬರುವ ಸೊರಬ ಉಪ ನೋಂದಣಿ ಕಛೇರಿಯ ವ್ಯಾಪ್ತಿಯ ಸ್ಥಿರಾಸ್ತಿಗಳ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ದರಗಳನ್ನು ದಿನಾಂಕ:01-01-2019 ರಿಂದ ಜಾರಿಗೆ ಬರುವಂತೆ ಕರ್ನಾಟಕ ಸರ್ಕಾರದ ವಿಶೇಷ ರಾಜ್ಯ ಪತ್ರದಲ್ಲಿ ಪ್ರಕಟಿಸಿ ಜಾರಿಗೆ ತರಲಾಗಿತ್ತು.

(೧)

2. ಪ್ರಸ್ತುತ ಕರ್ನಾಟಕ ಮುದ್ರಾಂಕ ಕಾಯ್ದೆ, 1957ರ ಸೆಕ್ಷನ್ 45-ಬಿ ಮತ್ತು ಕರ್ನಾಟಕ ಮುದ್ರಾಂಕ (ಆಸ್ತಿಯ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿಯ ಪರಿಷ್ಕರಣೆ ಮತ್ತು ಪ್ರಕಟಣೆಗಾಗಿ ಕೇಂದ್ರ ಮೌಲ್ಯ ಮಾಪನ ಸಮಿತಿಯ ರಚನೆ) ಅಧಿನಿಯಮಗಳು, 2003ರ ಪ್ರಕಾರ ಕರ್ನಾಟಕ ಸರ್ಕಾರವು ರಚಿಸಿರುವ ಕೇಂದ್ರ ಮೌಲ್ಯ ಮಾಪನ ಸಮಿತಿಯು ಮಾರುಕಟ್ಟೆಯಲ್ಲಿನ ಸ್ಥಿರಾಸ್ತಿಗಳ ಮೌಲ್ಯಗಳಲ್ಲಿ ಆಗಿರುವ ಭೌತಿಕ ಬದಲಾವಣೆಗಳನ್ನು ಮತ್ತು ಚಾಲ್ತಿಯಲ್ಲಿರುವ ಸ್ಥಿರಾಸ್ತಿಯ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ದರಗಳನ್ನು ಪರಿಶೀಲಿಸಿ, ಇಲಾಖೆಯು ನ್ಯೂನ್ಯತೆಗಳನ್ನು ಸರಿಪಡಿಸಿ ಪರಿಷ್ಕರಿಸಿದ ಸ್ಥಿರಾಸ್ತಿಯ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ದರಗಳನ್ನು ಈ ಮೂಲಕ ಪರಿಷ್ಕರಿಸಿ ಪ್ರಕಟಿಸಲಾಗಿದೆ. ಸದರಿ ಮಾರ್ಗಸೂಚಿ ದರಗಳು ಅನುಬಂಧದಲ್ಲಿರುವ ಶಿವಮೊಗ್ಗ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಕೆಳಗೆ ಪಟ್ಟಿ ಮಾಡಿರುವ ಉಪನೋಂದಣಿ ಕಛೇರಿ ವ್ಯಾಪ್ತಿಗೆ ಒಳಪಡುವ ಸ್ಥಿರಾಸ್ತಿಗಳು ಮತ್ತು ಕಟ್ಟಡಗಳಿಗೆ ಅನ್ವಯಿಸುತ್ತದೆ. ಈ ಅಧಿಸೂಚನೆಯು **2023-24ನೇ ಸಾಲಿಗೆ “ದಿನಾಂಕ:01-10-2023 ರಿಂದ” ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ.**
3. ಈ ಕೆಳಕಂಡ ಸೂರಬ ಉಪ ನೋಂದಣಿ ಕಛೇರಿಯ ವ್ಯಾಪ್ತಿಯಲ್ಲಿ ಬರುವ ಸ್ಥಿರಾಸ್ತಿಗಳ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ಹಾಗೂ ಕಟ್ಟಡಗಳಿಗೆ ಅನ್ವಯಿಸುವಂತೆ ದರಗಳನ್ನು ಹಾಗೂ ರೆಡಿರೆಕ್ಟರ್‌ಗಳನ್ನು ಕ್ರಮವಾಗಿ ಅನುಬಂಧ -1, ಅನುಬಂಧ -2 ಮತ್ತು ಅನುಬಂಧ - 3 ರಲ್ಲಿ ಪ್ರಕಟಿಸಲಾಗಿದೆ.

ಕ್ರ.ಸಂ.	ಉಪನೋಂದಣಿ ಕಛೇರಿಯ ಹೆಸರು	ಪುಟ ಸಂಖ್ಯೆ
1	ಉಪನೋಂದಣಿ ಕಛೇರಿ ಸೂರಬ	1

ಗಿರೀಶ ಎನ್ ಬಿಷ್ಣುನಗೌಡರ

ಜಿಲ್ಲಾ ನೋಂದಣಾಧಿಕಾರಿಗಳು ಮತ್ತು ಮುದ್ರಾಂಕಗಳ ಉಪ ಆಯುಕ್ತರು  
ಶಿವಮೊಗ್ಗ ಜಿಲ್ಲೆ, ಶಿವಮೊಗ್ಗ ಮತ್ತು ಸದಸ್ಯರು ಕೇಂದ್ರ ಮೌಲ್ಯಮಾಪನ ಸಮಿತಿ

### ಅನುಬಂಧ-1

(ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ ಹಾಗೂ ಮಂಗಳೂರು ನಗರ /ತಾಲ್ಲೂಕು, ಮುಲ್ಕಿ, ಉಡುಪಿ, ಮಂಗಳೂರು ಜಿಲ್ಲೆ, ಹೊರತುಪಡಿಸಿ) ಮೌಲ್ಯ ಮಾಪನಕ್ಕೆ ಸಂಬಂಧಿಸಿದಂತೆ ಅನ್ವಯಿಸುವ ವಿಶೇಷ ಸೂಚನೆಗಳು:

1. ಅ. ಈ ಕೆಳಕಂಡ ಕೃಷಿ ಜಮೀನು ಅಥವಾ ಭೂ ಪರಿವರ್ತನೆಯಾದ \*ಅಭಿವೃದ್ಧಿಹೊಂದಿದ ಸ್ವತ್ತನ್ನು ಪರಿಭಾರೆ ಮಾಡಿದಾಗ ಕೆಳಕಂಡಂತೆ ದರಗಳನ್ನು ಅಳವಡಿಸುವುದು.

(i)	5 ಗುಂಟೆ ವಿಸ್ತೀರ್ಣದ ವರೆಗಿನ ಜಮೀನಿಗೆ (5 ಗುಂಟೆ ಸೇರಿದಂತೆ)	ಸಂಬಂಧಿಸಿದ ಆಯಾ ಪ್ರದೇಶದ ನಿವೇಶನ ದರ ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.
-----	--	---

**ನಿವೇಶನ ದರ** = ಯಾವ ಉದ್ದೇಶಕ್ಕೆ ಭೂಪರಿವರ್ತನೆ ಆಗಿರುತ್ತದೆಯೋ ಆ ಉದ್ದೇಶದ (ಅಂದರೆ ವಸತಿ, ಕೈಗಾರಿಕೆ ಮತ್ತು ವಾಣಿಜ್ಯೋಪಯೋಗಿ/ವಸತಿಯೇತರ ಉದ್ದೇಶಗಳು) ಸ್ವತ್ತು/ಜಮೀನುಗಳಿಗೆ ಆಯಾ ಪ್ರದೇಶದ ನಿವೇಶನ ದರವನ್ನು (ವಸತಿಯೇತರ/ವಾಣಿಜ್ಯೋಪಯೋಗಿ/ಸ್ವತ್ತಿನ ದರದೊಂದಿಗೆ) ಅಳವಡಿಸಿಕೊಳ್ಳತಕ್ಕದ್ದು.

**ಸಿವಿಸಿ ನಿಯಮಗಳು, 2003 ರ ನಿಯಮ 6(2)(a) ರನ್ವಯ ಈ ಕೆಳಕಂಡಂತೆ ದರ ನಿಗದಿಪಡಿಸಿದೆ:**

**ಪಟ್ಟಣ ಪಂಚಾಯಿ/ಪುರಸಭೆ/ನಗರಸಭೆ/ ಮಹಾನಗರ ಪಾಲಿಕೆ ವ್ಯಾಪ್ತಿಯ "ಒಳಗೆ ಬರುವ ಸ್ಥಿರಾಸ್ತಿಗಳಿಗೆ" ಸಂಬಂಧಿಸಿದಂತೆ:**

ಆ. ಕೆಳಕಂಡ ಭೂಪರಿವರ್ತನೆಯಾದ ಅಭಿವೃದ್ಧಿ ಹೊಂದಿದ ಸ್ವತ್ತನ್ನು ಪರಿಭಾರೆ ಮಾಡಿದಾಗ ಕೆಳಕಂಡಂತೆ ದರಗಳನ್ನು ಅಳವಡಿಸುವುದು.

(ii)	5 ಗುಂಟೆಯಿಂದ ಮೇಲ್ಪಟ್ಟು 7.5 ಗುಂಟೆಯವರೆಗಿನ ವಿಸ್ತೀರ್ಣದ ಜಮೀನಿಗೆ (7.5 ಗುಂಟೆ ಸೇರಿದಂತೆ)	ಸಂಬಂಧಿಸಿದ ಆಯಾ ಪ್ರದೇಶದ ನಿವೇಶನ ದರದಲ್ಲಿ 70% ರಷ್ಟು ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.
(iii)	7.5 ಗುಂಟೆಯಿಂದ ಮೇಲ್ಪಟ್ಟು 10 ಗುಂಟೆಯವರೆಗಿನ ವಿಸ್ತೀರ್ಣದ ಜಮೀನಿಗೆ (10 ಗುಂಟೆ ಸೇರಿದಂತೆ)	ಸಂಬಂಧಿಸಿದ ಆಯಾ ಪ್ರದೇಶದ ನಿವೇಶನ ದರದಲ್ಲಿ 65% ರಷ್ಟು ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.
(iv)	10 ಗುಂಟೆಯಿಂದ ಮೇಲ್ಪಟ್ಟು 20 ಗುಂಟೆಯವರೆಗಿನ ವಿಸ್ತೀರ್ಣದ ಜಮೀನಿಗೆ (20 ಗುಂಟೆ ಸೇರಿದಂತೆ)	ಆಯಾ ಪ್ರದೇಶದ ನಿವೇಶನದ ದರವನ್ನು 60% ರಷ್ಟು ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.

(v)	20 ಗುಂಟೆಯಿಂದ ಮೇಲ್ಪಟ್ಟು 40 ಗುಂಟೆಯವರೆಗಿನ (1 ಎಕರೆ) ವಿಸ್ತೀರ್ಣದ ಜಮೀನಿಗೆ (40 ಗುಂಟೆ ಸೇರಿದಂತೆ)	ಆಯಾ ಪ್ರದೇಶದ ನಿವೇಶನದ ದರವನ್ನು 55% ರಷ್ಟು ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.						
(vi)	1 ಎಕರೆ ಮೇಲ್ಪಟ್ಟು ವಿಸ್ತೀರ್ಣದ ಜಮೀನಿಗೆ	ಆಯಾ ಕೃಷಿ ಜಮೀನಿನ ಈ ಕೆಳಗಿನ ತರಹದ ದರ <table border="1" style="margin-left: auto; margin-right: auto;"> <tr> <td>ಕೈಗಾರಿಕೋಪಯೋಗಿ</td> <td>55% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ).</td> </tr> <tr> <td>ವಾಸೋಪಯೋಗಿ</td> <td>65% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ).</td> </tr> <tr> <td>ವಾಣಿಜ್ಯೋಪಯೋಗಿ / ವಸತಿಯೇತರ</td> <td>80% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ)</td> </tr> </table>	ಕೈಗಾರಿಕೋಪಯೋಗಿ	55% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ).	ವಾಸೋಪಯೋಗಿ	65% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ).	ವಾಣಿಜ್ಯೋಪಯೋಗಿ / ವಸತಿಯೇತರ	80% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ)
ಕೈಗಾರಿಕೋಪಯೋಗಿ	55% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ).							
ವಾಸೋಪಯೋಗಿ	65% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ).							
ವಾಣಿಜ್ಯೋಪಯೋಗಿ / ವಸತಿಯೇತರ	80% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ)							

**ನಿವೇಶನ ದರ** = ಯಾವ ಉದ್ದೇಶಕ್ಕೆ ಭೂಪರಿವರ್ತನೆ ಆಗಿರುತ್ತದೆಯೋ ಆ ಉದ್ದೇಶದ (ಅಂದರೆ ವಸತಿ, ಕೈಗಾರಿಕೆ ಮತ್ತು ವಾಣಿಜ್ಯೋಪಯೋಗಿ/ ವಸತಿಯೇತರ ಉದ್ದೇಶಗಳು) ಸ್ವತ್ತು/ಜಮೀನುಗಳಿಗೆ ಸಕ್ಷಮ ಪ್ರಾಧಿಕಾರದ ನಿವೇಶನ ದರವನ್ನು (ವಸತಿಯೇತರ/ವಾಣಿಜ್ಯೋಪಯೋಗಿ/ ಸ್ವತ್ತಿನ ದರದೊಂದಿಗೆ) ಅಳವಡಿಸಿಕೊಳ್ಳತಕ್ಕದ್ದು.

2. ಪಟ್ಟಣ ಪಂಚಾಯ್ತಿ/ಪುರಸಭೆ/ನಗರಸಭೆ/ಮಹಾನಗರ ಪಾಲಿಕೆ ವ್ಯಾಪ್ತಿಯ "ಹೊರಗೆ ಬರುವ ಸ್ಥಿರಾಸ್ತಿಗಳಿಗೆ" ಸಂಬಂಧಿಸಿದಂತೆ:

ಕೆಳಕಂಡ ಉದ್ದೇಶಕ್ಕಾಗಿ ಭೂಪರಿವರ್ತನೆಯಾದ ಪೂರ್ಣ ವಿಸ್ತೀರ್ಣದ (ಸರ್ವೆ ನಂಬರಿನ ಸಂಪೂರ್ಣ ವಿಸ್ತೀರ್ಣದಂತೆ ಹಾಗೂ ಭಾಗಶಃ ಇಲ್ಲದಂತೆ) ಅಭಿವೃದ್ಧಿ ಹೊಂದಿದ ಸ್ವತ್ತನ್ನು ಪರಿಭಾರೆ ಮಾಡಿದಾಗ ಕೆಳಕಂಡಂತೆ ಹೆಚ್ಚಳ ದರವನ್ನು ಮೂಲ ಕೃಷಿ ದರಗಳಿಗೆ ಅಳವಡಿಸತಕ್ಕದ್ದು.

(i)	5 ಗುಂಟೆ ಮೇಲ್ಪಟ್ಟು 10 ಗುಂಟೆವರೆಗಿನ ಜಮೀನುಗಳಿಗೆ ಶೇ.65% ರಷ್ಟು ಆಯಾ ಮೂಲ ಕೃಷಿ ಜಮೀನಿನ ಹೆಚ್ಚಿನ ದರಕ್ಕೆ ಅಳವಡಿಸತಕ್ಕದ್ದು.
(ii)	ಕೈಗಾರಿಕೋಪಯೋಗಿ 55 % (10 ಗುಂಟೆಗೂ ಹೆಚ್ಚಿನ ವಿಸ್ತೀರ್ಣದ ಜಮೀನುಗಳಿಗೆ)
(iii)	ವಾಸೋಪಯೋಗಿ 65 % (10 ಗುಂಟೆಗೂ ಹೆಚ್ಚಿನ ವಿಸ್ತೀರ್ಣದ ಜಮೀನುಗಳಿಗೆ)
(iv)	ವಾಣಿಜ್ಯೋಪಯೋಗಿ/ ವಸತಿಯೇತರ 80 % (10 ಗುಂಟೆಗೂ ಹೆಚ್ಚಿನ ವಿಸ್ತೀರ್ಣದ ಜಮೀನುಗಳಿಗೆ)

- **ಅಭಿವೃದ್ಧಿ ಹೊಂದಿದ ಸ್ವತ್ತುಗಳು ಅಂದರೆ:** ಭೂಪರಿವರ್ತನೆಯಾದ ನಂತರ ಸಕ್ಷಮ ಪ್ರಾಧಿಕಾರದಿಂದ ಸ್ವತ್ತಿನ ವಿನಾಸ ನಷ್ಟಕ್ಕೆ ಅನುಮೋದನೆ ಪಡೆಯದೆ ಸ್ವತ್ತಿನ ಒಳಗೆ ಮೂಲಭೂತ ಸೌಕರ್ಯಗಳಾದ ಒಳಚರಂಡಿ ವ್ಯವಸ್ಥೆ, ಬಡಾವಣೆಯಲ್ಲಿನ ಸರ್ವೆ ವೃತ್ತ / ಆಂತರಿಕ ರಸ್ತೆಗಳು ಇತ್ಯಾದಿ.... ಅಭಿವೃದ್ಧಿಪಡಿಸದೆ ಇರುವ ಪ್ರದೇಶವಾಗಿರುತ್ತದೆ.

3. ಕರ್ನಾಟಕ ಭೂಸುಧಾರಣೆ ಕಾಯ್ದೆ, 1961 ರ ಕಲಂ 109ರ ಅಡಿಯಲ್ಲಿ ಕೃಷಿಯೇತರ ಚಟುವಟಿಕೆಗಳಿಗೆ ಜಮೀನು ಖರೀದಿಸಲು ಸರ್ಕಾರದಿಂದ ಅನುಮತಿ ನೀಡಲಾದ ಹಂತದಲ್ಲಿ / ಸಂದರ್ಭದಲ್ಲಿ ಮಾತ್ರ ಪೂರ್ಣ ಸರ್ವೆ ನಂ/ಹಿಸ್ಸಾ ಸರ್ವೆ ನಂ/ಭಾಗಶಃ ಸರ್ವೆ ನಂ / 10 ಗುಂಟೆಗೆ ಮೇಲ್ಪಟ್ಟ ವಿಸ್ತೀರ್ಣವುಳ್ಳ ಜಮೀನುಗಳಿಗೆ ಮಾರುಕಟ್ಟೆ ಮಾರ್ಗಸೂಚಿ ದರಗಳನ್ನು ನಿಗದಿಪಡಿಸುವಾಗ ಆಯಾ ಉದ್ದೇಶಕ್ಕೆ ಭೂಪರಿವರ್ತಿತ ಜಮೀನುಗಳ ದರಗಳಂತೆ ಪರಿಗಣಿಸಿ, ಕ್ರಮ ಸಂಖ್ಯೆ 1(ಆ) ಮತ್ತು 2 ರಲ್ಲಿರುವ ದರಗಳನ್ನು ಮಾತ್ರ ವಿಧಿಸಲು ಅವಕಾಶವಿರುತ್ತದೆ. ಇತರೆ ಸಂದರ್ಭಗಳಲ್ಲಿ ಅಂದರೆ, ಸದರಿ ಅನುಮತಿ ನೀಡಿದ ತರುವಾಯದ/ನಂತರದ ವ್ಯವಹಾರಗಳಿಗೆ ಸದರಿ ಕ್ರಮ ಸಂಖ್ಯೆ 1 ಮತ್ತು 2 ರಲ್ಲಿ ನಮೂದಿಸಿರುವ ಸೂಚನೆಗಳು / ಷರತ್ತುಗಳು ಅನ್ವಯವಾಗುತ್ತವೆ.
4. ಮಾರ್ಗಸೂಚಿ - ಪಟ್ಟಿಯಲ್ಲಿ ದರ ನಿಗದಿಪಡಿಸದೇ ಇರುವ ಕೃಷಿ (5 ಗುಂಟೆ ವಿಸ್ತೀರ್ಣದ ವರೆಗಿನ ಜಮೀನು ಸೇರಿ) ಕೃಷಿಯೇತರ ಜಮೀನುಗಳು / ಸ್ವತ್ತುಗಳಿಗೆ ರಾಷ್ಟ್ರೀಯ ಹೆದ್ದಾರಿ / ಬೈಪಾಸ್ / ವರ್ತುಲ ರಸ್ತೆಗಳಿಗೆ ಹೊಂದಿಕೊಂಡಿದ್ದಲ್ಲಿ ಆಯಾ ಪ್ರದೇಶದ ದರಗಳಿಗೆ 50% ರಷ್ಟು, ರಾಜ್ಯ ಹೆದ್ದಾರಿಗಳಿಗೆ ಹೊಂದಿಕೊಂಡಿದ್ದಲ್ಲಿ ಆಯಾ ಪ್ರದೇಶದ ದರಕ್ಕೆ 35% ರಷ್ಟು, ಜಿಲ್ಲಾಮುಖ್ಯ ರಸ್ತೆ ಅಥವಾ 80 ಅಡಿ ಅಗಲದ (ಆರ್ಟೀರಿಯಲ್) ರಸ್ತೆಗೆ ಹೊಂದಿಕೊಂಡಿದ್ದಲ್ಲಿ, ಆಯಾ ಪ್ರದೇಶದ ದರಕ್ಕೆ 30% ರಷ್ಟು ದರ ನಿಗದಿಪಡಿಸುವುದು.
5. ಯಾವುದೇ ಪ್ರದೇಶದಲ್ಲಿರುವ ವಾಣಿಜ್ಯ ಮತ್ತು ವಸತಿಯೇತರ (ಕೈಗಾರಿಕೆಯನ್ನು ಹೊರತುಪಡಿಸಿ) ನಿವೇಶನಗಳಿಗೆ ಆಯಾ ಪ್ರದೇಶಗಳ ವಾಸೋಪಯೋಗಿ ನಿವೇಶನ ದರದ ಮೇಲೆ ಶೇಕಡ 50 ರಷ್ಟು ಹೆಚ್ಚಿಸಿ ದರ ನಿಗದಿಪಡಿಸುವುದು. (ಈಗಾಗಲೇ ವಾಣಿಜ್ಯ/ವಸತಿಯೇತರ ಉದ್ದೇಶಕ್ಕಾಗಿಯೇ ದರ ನಿಗದಿಪಡಿಸುವುದನ್ನು ಹೊರತುಪಡಿಸಿ).
6. ಈಗಾಗಲೇ ಮಾರ್ಗಸೂಚಿಯಲ್ಲಿ ದರ ನಿಗದಿಪಡಿಸದೇ ಇರುವ ವಾಣಿಜ್ಯ/ವಸತಿಯೇತರ ಫ್ಲಾಟ್‌ಗಳಿಗೆ/ಸರ್ವಿಸ್ ಅಪಾರ್ಟ್‌ಮೆಂಟ್‌ಗಳಿಗೆ ವಾಸೋಪಯೋಗಿ ಅಪಾರ್ಟ್‌ಮೆಂಟ್‌/ಫ್ಲಾಟ್‌ಗಳ ದರದ 40% ರಷ್ಟು ಹಾಗೂ ವಾಣಿಜ್ಯ (ಮಾಲ್ /ಮಲ್ಟಿಪ್ಲೆಕ್ಸ್) ಗೆ ಶೇ. 50 ರಷ್ಟು ನಿಗದಿಪಡಿಸುವುದು. (ಸ್ಥಳೀಯ ಸಂಸ್ಥೆ/ಪ್ರಾಧಿಕಾರ ಅನುಮೋದಿಸಿದ ನಕ್ಷೆಯಂತೆ).
7. ಮೂಲ ನಿವೇಶನಗಳಿಗೆ ಅಥವಾ ಯಾವುದೇ ಎರಡು ಕಡೆ ರಸ್ತೆಗೆ ಹೊಂದಿರುವ ನಿವೇಶನಗಳಿಗೆ ಆಯಾ ಪ್ರದೇಶದ ನಿವೇಶನ ದರಗಳ 10% ರಷ್ಟು ಹೆಚ್ಚಿಗೆ ದರ ನಿಗದಿಪಡಿಸುವುದು.
8. ಈಗಾಗಲೇ ಮಾರ್ಗಸೂಚಿಯಲ್ಲಿ ಕೈಗಾರಿಕೋಪಯೋಗಿ ಎಂದು ಸ್ಪಷ್ಟಪಡಿಸಿರುವ ಪ್ರದೇಶಗಳಿಗೆ ನಿಗದಿಪಡಿಸಿರುವ ನಿವೇಶನದ ದರವನ್ನು ಅನುಸರಿಸತಕ್ಕದ್ದು, ಯಾವ ಪ್ರದೇಶಗಳಲ್ಲಿ ಕೈಗಾರಿಕ ದರವನ್ನು ನಿಗದಿಪಡಿಸದೇ ಇರುವ 10 ಗುಂಟೆಗಿಂತ ಕಡಿಮೆ ಇರುವ ಕೈಗಾರಿಕೋಪಯೋಗಿ ಪ್ರದೇಶದ ನಿವೇಶನಗಳಿಗೆ ವಾಸೋಪಯೋಗಿ ನಿವೇಶನ ದರ ನಿಗದಿಪಡಿಸುವುದು. 10 ಗುಂಟೆಗಿಂತ ಹೆಚ್ಚಿನ ವಿಸ್ತೀರ್ಣದ ಕೈಗಾರಿಕೋಪಯೋಗಿ ಸ್ವತ್ತುಗಳಿಗೆ 10 ಗುಂಟೆ ವರೆಗಿನ ಪ್ರದೇಶಕ್ಕೆ ಅಥವಾ ಕಟ್ಟಡ ಆಕ್ರಮಿಸಿರುವ ಜಾಗಕ್ಕೆ ಯಾವುದು ಹೆಚ್ಚು ಆ ಜಾಗಕ್ಕೆ ನಿವೇಶನದ ದರ (ಚದರ ಮೀಟರ್) ಅಳವಡಿಸಿ, ತದನಂತರದ ಖಾಲಿ ಜಾಗದ ವಿಸ್ತೀರ್ಣಕ್ಕೆ ನಿವೇಶನ ದರದ ಶೇಕಡ 50 ರಷ್ಟು ದರಗಳನ್ನು ಅಳವಡಿಸಿ, ದರ ನಿಗದಿಪಡಿಸುವುದು.
9. ವಿಲ್ಲಾಂಟ್ ಮತ್ತು ಅಪಾರ್ಟ್‌ಮೆಂಟ್‌ಗಳ ಅಥವಾ ಯಾವುದೇ ದಸ್ತಾವೇಜಿನಲ್ಲಿ ಸೂಪರ್ ಬಿಲ್ಡಿಂಗ್ ಏರಿಯಾ ದರಗಳನ್ನು ಅನ್ವಯಿಸುವಲ್ಲಿ ಓಪನ್ ಟೆರೇಸ್ / ಗಾರ್ಡನ್ ಏರಿಯಾ/ ಎಕ್ಸ್‌ಕ್ಯೂಸಿವ್ ಯೂಸೇಜ್ ಏರಿಯಾಗಳಿಗೆ 40% ರಷ್ಟು ಸೂಪರ್ ಬಿಲ್ಡಿಂಗ್ ಏರಿಯಾ ದರಗಳನ್ನು ನಿಗದಿಪಡಿಸುವುದು.

10. **ಅನುಬಂಧ-3** ರಲ್ಲಿಯ ಆಪಾರ್ಟ್‌ಮೆಂಟ್ / ಫ್ಲಾಟ್ ದರಗಳು ಸೂಪರ್ ಬಿಲ್ಡ್‌ಫ್ ಏರಿಯಾದ ಪ್ರಾಥಮಿಕ ದರಗಳಾಗಿರುತ್ತವೆ.

(only basic rate); ಅಪಾರ್ಟ್‌ಮೆಂಟಿನ ಒಟ್ಟು ಮೌಲ್ಯ = ಸೂಪರ್ ಬಿಲ್ಡ್‌ಫ್ ಏರಿಯಾದ ಪ್ರಾಥಮಿಕ ದರದ ಮೌಲ್ಯ (only basic rate)+ಹೆಚ್ಚುವರಿ ವಿಶೇಷ ಸೌಲಭ್ಯ ಗುಂಪಿನ ಮೌಲ್ಯ + ಹೆಚ್ಚುವರಿ ಅಂತಸ್ತಿನ ಮೌಲ್ಯ.

**ಅನುಬಂಧ- 2** ರಲ್ಲಿಯ ಅಪಾರ್ಟ್‌ಮೆಂಟ್ ದರಗಳಿಗೆ ಹೆಚ್ಚುವರಿ ಅಂತಸ್ತಿನ ಮೌಲ್ಯ ಮಾತ್ರ ಅಳವಡಿಸಬೇಕು.

11. ಅನುಬಂಧ-2 ರಲ್ಲಿಯ ವಿಲ್ಲಾ / ರೋ ಹೌಸ್‌ಗಳ ದರಗಳು ವಿಲ್ಲಾ / ರೋ ಹೌಸ್‌ಗಳ ನಿವೇಶನದ ದರಗಳಾಗಿದ್ದು, ವಿಲ್ಲಾ / ರೋ ಹೌಸ್ ಒಟ್ಟು ಮೌಲ್ಯ =ವಿಲ್ಲಾ / ರೋ ಹೌಸ್‌ಗಳ ನಿವೇಶನ ದರದ ಮೌಲ್ಯ + ವಿಲ್ಲಾ / ರೋ ಹೌಸ್ ಕಟ್ಟಡದ ಮೌಲ್ಯ + ಹೆಚ್ಚುವರಿ ವಿಶೇಷ ಸೌಲಭ್ಯ ಗುಂಪಿನ ಮೌಲ್ಯ ಹೊಸದರಗಳನ್ನು ನಿಗದಿಪಡಿಸುವಲ್ಲಿ ಈ ಅಂಶಗಳನ್ನು ಪರಿಗಣಿಸಬೇಕು.

12. ನೋಂದಣಿ ಪೂರ್ವದಲ್ಲಿ ಹೊಸ ಬಡಾವಣೆ, ಬಹುಮಹಡಿ ಕಟ್ಟಡ, ಅಪಾರ್ಟ್‌ಮೆಂಟ್ / ವಿಲ್ಲಾ / ರೋ ಹೌಸ್ ಗಳು/ ವಿಲ್ಲಾಮೆಂಟ್ ಹೈಬ್ರಿಡ್ /ಇತರೆಗಳಿಗೆ ಅನುಬಂಧ 3 ರಲ್ಲಿಯ ಪ್ರಸ್ತಾವನೆಗಳನ್ನು ಹೊರತುಪಡಿಸಿ, ಉಳಿದ ಯಾವುದೇ ರೀತಿಯ ಯೋಜನೆಗಳು ಬಂದಲ್ಲಿ ಕೇಂದ್ರ ಮೌಲ್ಯ ಮಾಪನ ಸಮಿತಿಯಿಂದ ದರವನ್ನು ನಿಗದಿಪಡಿಸಿಕೊಳ್ಳತಕ್ಕದ್ದು.

13. ಸ್ಥಳೀಯ ಸಂಸ್ಥೆಗಳು ಉನ್ನತೀಕರಣಗೊಂಡಲ್ಲಿ / ಮೇಲ್ವರ್ಜಿಗೊಂಡ ದಿನಾಂಕದಿಂದ ಸಂಬಂಧಿಸಿದ ದರಗಳನ್ನು ಅಳವಡಿಸಬೇಕು. (ಉದಾ: ನಗರಸಭೆಯು ಮಹಾನಗರ ಪಾಲಿಕೆಯಾದಾಗ /ಪಟ್ಟಣ ಪುರಸಭೆಗಳು ನಗರಸಭೆಯಾದಾಗ / ಗ್ರಾಮ ಪಂಚಾಯ್ತಿಗಳು, ಪಟ್ಟಣ ಪಂಚಾಯ್ತಿಯಾಗಿ ಉನ್ನತೀಕರಣಗೊಂಡಲ್ಲಿ / ಮೇಲ್ವರ್ಜಿಗೊಂಡಾಗ ಸಂಬಂಧಿಸಿದ ಪಟ್ಟಣ ಪಂಚಾಯ್ತಿ/ಪುರಸಭೆ/ ನಗರಸಭೆ/ಮಹಾನಗರ ಪಾಲಿಕೆಯ ಕಟ್ಟಡ ದರಗಳನ್ನು ಅಳವಡಿಸಬೇಕು).

14. ಸ್ಥಿರಾಸ್ತಿಗಳ ಮಾರ್ಗಸೂಚಿ ದರಪಟ್ಟಿಯಲ್ಲಿನ ದರಗಳು ಜಾರಿಗೆ ಬಂದ ದಿನಾಂಕದಿಂದ ನಂತರ ನೋಂದಣಿಗೆ ಹಾಜರುಪಡಿಸುವ ದಸ್ತಾವೇಜುಗಳಿಗೂ ಪ್ರಕಟಣೆಗೊಂಡ ಪಟ್ಟಿಯಲ್ಲಿನ ಮೌಲ್ಯದಂತೆಯೇ ದರವನ್ನು ಪರಿಗಣಿಸತಕ್ಕದ್ದಾಗಿರುತ್ತದೆ. ಪ್ರಕಟಣೆಗೊಂಡ ದಿನಾಂಕದಿಂದ ಹಿಂದೆ ಬರೆಯಲಾದ ಪತ್ರಗಳೂ ಸಹ ಈ ಪಟ್ಟಿಯಲ್ಲಿನ ದರಗಳಂತೆ ಮೌಲ್ಯವನ್ನು ನಿರ್ಧರಿಸತಕ್ಕದ್ದಾಗಿರುತ್ತದೆ. ಹಾಗೆಯೇ ಕಾವೇರಿ-2 ತಂತ್ರಾಂಶದಲ್ಲಿ ಆನ್‌ಲೈನ್‌ನಲ್ಲಿ ದಿನಾಂಕ: 01-10-2023 ರಿಂದ ನೋಂದಣಿ ಮಾಡಿಕೊಳ್ಳುವ ದಸ್ತಾವೇಜುಗಳಿಗೆ ಹೊಸದಾಗಿ ನಿಗದಿಪಡಿಸಿರುವ ಸ್ಥಿರಾಸ್ತಿಗಳ ಮಾರ್ಗಸೂಚಿ ದರಪಟ್ಟಿಯಲ್ಲಿನ ದರಗಳಂತೆ ಮೌಲ್ಯವನ್ನು ನಿರ್ಧರಿಸತಕ್ಕದ್ದಾಗಿರುತ್ತದೆ. ತಪ್ಪಿದಲ್ಲಿ ಕರ್ನಾಟಕ ಮುದ್ರಾಂಕ ಕಾಯ್ದೆ, 1957ರ ಕಲಂ 45(ಎ)(1)ರ ಅಡಿಯಲ್ಲಿ ಕ್ರಮ ಜರುಗಿಸತಕ್ಕದ್ದು.

15. 1 ಚದರ ಮೀಟರ್=10.764 ಚದರ ಅಡಿಗಳು ಶುಲ್ಕ ಲೆಕ್ಕ ಹಾಕಲು ಉಪಯೋಗಿಸಬೇಕು.

16. Super built-up area in square meter-1.25 X Carpet Area in square meter.

ಉದಾ:- ಒಂದು ಫ್ಲಾಟ್‌ನಲ್ಲಿ 120 ಚ.ಮೀ.ಕಾರ್ಪೆಟ್ ಏರಿಯಾ

ಸೂಪರ್ ಬಿಲ್ಡ್‌ಫ್ ಏರಿಯಾ, ಚದರ ಮೀಟರ್ = 1.25 X 120 = 150 ಚದರ ಮೀಟರ್ ಸೂಪರ್ ಬಿಲ್ಡ್‌ಫ್ ಏರಿಯಾ

ದರಪಟ್ಟಿಯಲ್ಲಿರುವ ಅಪಾರ್ಟ್‌ಮೆಂಟ್‌ನ ಫ್ಲಾಟ್‌ನ ಸೂಪರ್ ಬಿಲ್ಡ್‌ಫ್ ಏರಿಯಾ ದರ ರೂ. 25000/- ಪ್ರತಿ ಚ.ಮೀ.

ಫ್ಲಾಟ್‌ನ ಒಟ್ಟು ಮೌಲ್ಯ = 150 X 25000=37,50,000/-

ಅಥವಾ

ಫ್ಲಾಟ್‌ನ ಒಟ್ಟು ಮೌಲ್ಯ =(1.25 X120)X25000 =37,50,000/-

ಅಧ್ಯಕ್ಷರು, ಕೇಂದ್ರ ಮೌಲ್ಯಮಾಪನ ಸಮಿತಿ ಮತ್ತು  
ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರು.

**2. ಕೇಂದ್ರ ಮೌಲ್ಯ ಮಾಪನ ಸಮಿತಿ. (ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ ಹೊರತುಪಡಿಸಿ)  
ಮೌಲ್ಯಮಾಪನಕ್ಕೆ ಅನುಸರಿಸಬೇಕಾದ PWD ಪ್ರಸ್ತಾವಿತ ಕಟ್ಟಡಗಳ ದರಗಳು (ಲೋಕೋಪಯೋಗಿ ಇಲಾಖೆ ಪತ್ರ ದಿನಾಂಕ: 29-10-2018)**

ಕ್ರ.ಸಂ.	ಕಟ್ಟಡದ ತರಹ	ರಾಜ್ಯಾದ್ಯಂತ ಎಲ್ಲಾ ಮಹಾನಗರ ಪಾಲಿಕೆ/ನಗರ ಸಭೆ/ಪಟ್ಟಣ ಪುರಸಭೆ/ಪಟ್ಟಣ ಪಂಚಾಯಿತಿ ಪ್ರದೇಶ ಕಛೇರಿ		ರಾಜ್ಯಾದ್ಯಂತ ಇತರೆ ಉಳಿದ ಪ್ರದೇಶಗಳಿಗೆ	
		ನೆಲಮಹಡಿ	ಮೇಲ್ಮಹಡಿ	ನೆಲಮಹಡಿ	ಮೇಲ್ಮಹಡಿ
		ಪ್ರತಿ ಚ.ಮೀ. ರೂಗಳಲ್ಲಿ	ಪ್ರತಿ ಚ.ಮೀ. ರೂಗಳಲ್ಲಿ	ಪ್ರತಿ ಚ.ಮೀ. ರೂಗಳಲ್ಲಿ	ಪ್ರತಿ ಚ.ಮೀ. ರೂಗಳಲ್ಲಿ
1	ಆರ್.ಸಿ.ಸಿ ಛಾವಣಿ, ಕಾಂಕ್ರೀಟ್/ಇಟ್ಟಿಗೆ ಗೋಡೆ, ಮಾರ್ಬಲ್, ನೆಲಹಾಸು, ತೇಗದ ಮರದ ಕಿಟಕಿ ಮತ್ತು ಬಾಗಿಲುಗಳು	18183	16298	14600	14000
2	ಆರ್.ಸಿ.ಸಿ ಛಾವಣಿ, ಇಟ್ಟಿಗೆ ಗೋಡೆ, ಗ್ರಾನೈಟ್ ನೆಲಹಾಸು, ತೇಗದ ಮರದ ಕಿಟಕಿ ಮತ್ತು ಬಾಗಿಲುಗಳು	16963	15300	14400	13800
3	ಆರ್.ಸಿ.ಸಿ ಛಾವಣಿ, ಕಾಂಕ್ರೀಟ್ / ಇಟ್ಟಿಗೆ ಗೋಡೆ, ವಿಟ್ರಿಫೈಡ್ ನೆಲಹಾಸು, ಹೊನ್ನೆಮರದ ಕಿಟಕಿ ಮತ್ತು ಬಾಗಿಲುಗಳು	14690	13000	11300	10800
4	ಆರ್.ಸಿ.ಸಿ ಛಾವಣಿ, ಕಾಂಕ್ರೀಟ್ / ಇಟ್ಟಿಗೆ ಗೋಡೆ, ಮೊಸಾಯಿಕ್/ ಪಾಲಿಷ್ಡ್/ ಸೆರಾಮಿಕ್/ ಶಾಹಬಾದ ಕಡಪ/ ಬೇತಮ್ ಚರ್ಲಿ/ ರೆಡಾಕ್ಸೈಡ್ ನೆಲಹಾಸು, ಕಾಡಿನ ಮರ/ ಉಕ್ಕಿನ ಕಿಟಕಿ ಮತ್ತು ಬಾಗಿಲುಗಳು.	14524	12584	10800	10300

5	ಮದ್ರಾಸ್ ತಾರಸಿ/ ಕಡಪ ತಾರಸಿ, ಮಂಗಳೂರು ಹೆಂಚು, ಇಟ್ಟಿಗೆ/ ಮಣ್ಣಿನ ಗೋಡೆ, ಎ.ಸಿ.ಶೀಟ್ ಛಾವಣಿ, ರೆಡಾಕ್ಸೈಡ್ ನೆಲಹಾಸು, ಕಾಡಿನ ಮರದ ಕಿಟಕಿ ಮತ್ತು ಬಾಗಿಲುಗಳು	11518	10064	4300	3800
6	ಕರಿ ಹೆಂಚು, ಮಣ್ಣಿನ ಮೇಲ್ಮೈ, ಕಡಪ ಸ್ಲಾಬ್ ಇಟ್ಟಿಗೆ/ಮಣ್ಣಿನ ಗೋಡೆ, ಕಾಡಿನ ಮರದ ಕಿಟಕಿ ಬಾಗಿಲುಗಳು	6000	5200	3600	

- ಷರಾ:** 1. ಮೇಲ್ಕಂಡ ದರಗಳಲ್ಲಿ ಕನಿಷ್ಠ ನಾಗರಿಕ ಸೌಲಭ್ಯಗಳಾದ ಕುಡಿಯುವ ನೀರು, ಒಳಚರಂಡಿ/ನೈರ್ಮಲೀಕರಣ ಹಾಗೂ ವಿದ್ಯುತ್ ವೆಚ್ಚಗಳು ಒಳಗೊಂಡಿರುತ್ತವೆ.
2. ತಳಮಹಡಿ ಕಟ್ಟಡ (cellar, partial cellar& stilt) ಪಾರ್ಕಿಂಗ್‌ಗಾಗಿ/ವಾಹನ ನಿಲುಗಡೆಗಾಗಿ ನಿರ್ಮಿಸಿದ ಕಟ್ಟಡಕ್ಕೆ ನೆಲಮಹಡಿಯ ಕಟ್ಟಡದ ದರದ ಶೇಕಡ 66.00 ರಷ್ಟು(2/3) ದರಗಳನ್ನು ಅಳವಡಿಸಿಕೊಳ್ಳಬೇಕು.
3. ಬಿ.ಎಂ.ಆರ್.ಡಿ.ಎ ವ್ಯಾಪ್ತಿಗೆ ಶೇ 3.00 ರಷ್ಟು ಏರಿಯಾ ವೇಟೇಜ್ (Weightage) ಸೇರಿದ ಮೇಲ್ಕಂಡ ದರಗಳಾಗಿರುತ್ತದೆ. ಈ ದರಗಳಿಗೆ ಜಿ.ಎಸ್.ಟಿ ಸೇರಿರುವುದಿಲ್ಲ.

## 2. ವಾಹನ ನಿಲ್ದಾಣ ದರಗಳು

ಕ್ರ. ಸಂ	ಸ್ವತ್ತಿನ ಒಟ್ಟು ಮೌಲ್ಯ ಅ) ನಿವೇಶನ ಮತ್ತು ಕಟ್ಟಡದ ಸ್ವತ್ತುಗಳಿಗೆ ಆ) ಅಪಾರ್ಟ್‌ಮೆಂಟ್ ಕಟ್ಟಡಗಳಿಗೆ (ಸೂಪರ್ ಬಿಲ್ಡಿಂಗ್ ಮೌಲ್ಯ + ಹೆಚ್ಚುವರಿ ಅಂತಸ್ತಿನ ಮೌಲ್ಯ + ಹೆಚ್ಚುವರಿ ವಿಶೇಷ ಸೌಲಭ್ಯ	ಮೇಲ್ವಾಣಿಯುಳ್ಳ	ಮೇಲ್ವಾಣಿ ರಹಿತ
		(Covered Car parking )	(Open Car parking)
1	ರೂ.50,00,000/- ವರೆಗೆ	ರೂ. 2,00,000	ರೂ. 1,85,000
2	ರೂ.50,00,001/- ರಿಂದ ರೂ.1,00,00,000/- ವರೆಗೆ	ರೂ. 2,50,000	ರೂ. 2,00,000
3	ರೂ.1,00,00,001/-ರಿಂದ ಮೇಲ್ಪಟ್ಟು	ರೂ. 3,00,000	ರೂ. 2,50,000



3. ಅಪಾರ್ಟ್‌ಮೆಂಟ್/ಫ್ಲಾಟ್‌ಗಳ ಮೇಲಂತಸ್ತುಗಳಿಗೆ ಹೆಚ್ಚುವರಿ ದರ ನಿಗದಿಪಡಿಸುವ ಬಗ್ಗೆ.

ಕ್ರ. ಸಂ	ಅಂತಸ್ತುಗಳು	ಶೇಕಡಾವಾರು ಹೆಚ್ಚುವರಿ	ಕ್ರ. ಸಂ	ಅಂತಸ್ತುಗಳು	ಶೇಕಡಾವಾರು ಹೆಚ್ಚುವರಿ
1	ನೆಲ ಅಂತಸ್ತಿನಿಂದ 5 ಅಂತಸ್ತಿನ ವರೆಗೆ	ಯಾವುದೇ ಹೆಚ್ಚುವರಿ ದರ ಇಲ್ಲ.	7	11ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 3.0%
2	6ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 0.5%	8	12ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 3.5%
3	7ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 1.0%	9	13ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 4.0%
4	8ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 1.5%	10	14ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 4.5%
5	9ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 2.0%	11	15ನೇ ಅಂತಸ್ತು ಮತ್ತು ಮೇಲ್ಪಟ್ಟು	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 5.0%
6	10ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 2.5%			

ಅಪಾರ್ಟ್‌ಮೆಂಟ್ / ಫ್ಲಾಟ್ ಮೇಲಂತಸ್ತುಗಳಿಗೆ ಹೆಚ್ಚುವರಿ ದರ ನಿಗದಿಪಡಿಸುವ ಬಗ್ಗೆ. (ಉದಾಹರಣೆ: 30,00,000 ಮೌಲ್ಯದ (1000 ಚದರ ಮೀಟರ್ X ರೂ.3000 ಪ್ರತಿ ಚದರ ಮೀಟರ್‌ಗೆ) ಅಪಾರ್ಟ್‌ಮೆಂಟ್‌ಗೆ ಮೇಲ್ಕಂಡ ದರಗಳಂತೆ ಅಗುವ ಹೆಚ್ಚುವರಿ ಮೌಲ್ಯ).

ಕ್ರ. ಸಂ	ಅಂತಸ್ತುಗಳು	ಶೇಕಡಾವಾರು	ಕ್ರ. ಸಂ	ಅಂತಸ್ತುಗಳು	ಶೇಕಡಾವಾರು
1	ನೆಲ ಅಂತಸ್ತಿನಿಂದ ಯಿಂದ 5 ಅಂತಸ್ತು	30,00,000+ ಯಾವುದೇ ಹೆಚ್ಚುವರಿ ದರ ಇಲ್ಲ.	7	11ನೇ ಅಂತಸ್ತು	30,00,000+(30,00,000 X 3.0%)=30,90,000/-
2	6ನೇ ಅಂತಸ್ತು	30,00,000+(30,00,000 X 0.5%)=30,15,000/-	8	12ನೇ ಅಂತಸ್ತು	30,00,000+(30,00,000 X 3.5%)=31,05,000/-
3	7ನೇ ಅಂತಸ್ತು	30,00,000+(30,00,000 X 1.0%)=30,30,000/-	9	13ನೇ ಅಂತಸ್ತು	30,00,000+(30,00,000 X 4.0%)=31,20,000/-
4	8ನೇ ಅಂತಸ್ತು	30,00,000+(30,00,000 X 1.5%)=30,45,000/-	10	14ನೇ ಅಂತಸ್ತು	30,00,000+(30,00,000 X 4.5%)=31,35,000/-
5	9ನೇ ಅಂತಸ್ತು	30,00,000+(30,00,000 X 2.0%)= 30,60,000/-	11	15ನೇ ಅಂತಸ್ತು ಮತ್ತು ಮೇಲ್ಪಟ್ಟು	30,00,000+(30,00,000 X 5.0%)=31,50,000/-
6	10ನೇ ಅಂತಸ್ತು	30,00,000+(30,00,000 X 2.5%)=30,75,000/-			

**4. ಅಪಾರ್ಟ್‌ಮೆಂಟ್/ವಿಲ್ಲಾ/ವಿಲ್ಲಾ ಮೆಂಟ್/ ಟೇನಮೆಂಟ್/ ಗೇಟೆಡ್ ಕಮ್ಯೂನಿಟಿ ಹೌಸ್‌ಗಳ ವಿಶೇಷ ಸವಲತ್ತುಗಳಿಗಾಗಿ ಈ ಕೆಳಕಂಡಂತೆ ಹೆಚ್ಚುವರಿ ದರ ನಿಗದಿಪಡಿಸುವುದು.**

1) ವಿನಾಯಿತಿ ನೀಡಲಾಗಿರುವ ಗುಂಪಿನೊಂದಿಗೆ ಯಾವುದೇ 4 ಕೆಳಕಂಡ ಗುಂಪುಗಳ ವಿಶೇಷ ಸವಲತ್ತುಗಳು ಇದ್ದಲ್ಲಿ.	ಆಯಾ ಪ್ರದೇಶದ / ರಸ್ತೆಯ ಸೂಪರ್ ಬಿಲ್ಡಿಂಗ್ ಏರಿಯಾದ ದರ ಮಾತ್ರ.
2) ಪ್ರತಿ ಹೆಚ್ಚುವರಿ ಕೆಳಕಂಡ ಗುಂಪುಗಳ ವಿಶೇಷ ಸವಲತ್ತುಗಳು ಇದ್ದಲ್ಲಿ.	ಆಯಾ ಪ್ರದೇಶದ / ರಸ್ತೆಯ ಸೂಪರ್ ಬಿಲ್ಡಿಂಗ್ ಏರಿಯಾದ ದರ ಅನ್ವಯಿಸಿದ ಸ್ವತ್ತಿನ ಒಟ್ಟು ಮೌಲ್ಯ (Including higher floor additional rate but excluding Car Parking rate)+ಶೇಕಡಾ 0.75% ರಷ್ಟು ಹೆಚ್ಚುವರಿ ದರ. (ಅಂದರೆ 5 ಗುಂಪುಗಳಿಗೆ – 0.75%, 6 ಗುಂಪುಗಳಿಗೆ 1.5%, 7 ಗುಂಪುಗಳಿಗೆ 2.25%, 8 ಗುಂಪುಗಳಿಗೆ 3%, 9 ಗುಂಪುಗಳಿಗೆ 3.75%, 10 ಗುಂಪುಗಳಿಗೆ 4.5%, 11 ಗುಂಪುಗಳಿಗೆ 5.25%, 12 ಗುಂಪುಗಳಿಗೆ 6%, 13 ಗುಂಪುಗಳಿಗೆ 6.75%, 14 ಮತ್ತು ಹೆಚ್ಚುವರಿ ಗುಂಪಿನ ಸೌಲಭ್ಯಗಳಿಗೆ ಗರಿಷ್ಠ 7.5%).

**5. 2023-24 ನೇ ಸಾಲಿನ ಮಾರ್ಗಸೂಚಿ ದರಪಟ್ಟಿಯ ಅನುಬಂಧ-3 ಅನ್ನು ಅನುಷ್ಠಾನಗೊಳಿಸುವಲ್ಲಿ ಹಳೆಯ ಅಪಾರ್ಟ್‌ಮೆಂಟ್‌ಗಳಲ್ಲಿ ಸುಮಾರು \*ಹತ್ತು ವರ್ಷಗಳಿಗೂ ಹೆಚ್ಚು ಹಳೆಯದಾದ ಅಪಾರ್ಟ್‌ಮೆಂಟ್‌ಗಳ ಮಾರ್ಗಸೂಚಿ ದರ ನಿಗದಿಪಡಿಸುವ ಪ್ರಸ್ತಾವನೆಗೆ ಸಂಬಂಧಿಸಿದಂತೆ:**

ಸಾಮಾನ್ಯವಾಗಿ ಅಪಾರ್ಟ್‌ಮೆಂಟ್ ನಿರ್ಮಾಣವಾದ \*ಹತ್ತು ವರ್ಷಗಳ ನಂತರ (ಸಕ್ಷಮ ಪ್ರಾಧಿಕಾರದಿಂದ ಮಂಜೂರಾದ ನಕ್ಷೆ, Occupancy Certificate ಇತ್ಯಾದಿ ದಾಖಲೆಗಳ ಪ್ರಕಾರ) ಶೇ. 95 ಕ್ಕೂ ಹೆಚ್ಚಿನ ಫ್ಲಾಟ್‌ಗಳು ಖರೀದಿಸಲಾಗಿದ್ದು, ಪುನಃ ಎರಡನೇ ಬಾರಿ ನೋಂದಣಿಗಾಗಿ ಬರುತ್ತಿರುವುದು ಕಂಡುಬರುತ್ತದೆ, ಇಂತಹ ಸಂದರ್ಭದಲ್ಲಿ ಖರೀದಿದಾರರು ಅಥವಾ ಮಾರಾಟಗಾರರು ನಿವೇಶನದ ವಿಸ್ತೀರ್ಣ ಷೆಡ್ಯೂಲ್-ಎ ರಂತೆ 500 ಚ.ಮೀ. ಗೂ ಹೆಚ್ಚು ಇದ್ದಲ್ಲಿ ಕೇಂದ್ರ ಮೌಲ್ಯಮಾಪನ ಸಮಿತಿಗೆ ದರ ನಿಗದಿಪಡಿಸಲು ಅಗತ್ಯ ದಾಖಲೆ ಪ್ರತಿಗಳೊಂದಿಗೆ ಪ್ರಸ್ತಾವನೆ ಸಲ್ಲಿಸಿ ಮಾರ್ಗಸೂಚಿ ದರ ನಿಗದಿಪಡಿಸಿಕೊಳ್ಳಲು ಸಾರ್ವಜನಿಕರಿಗೆ (Single Purchaser/ ಏಕ ಖರೀದಿದಾರರಿಗೆ) ತೊಂದರೆ ಆಗದಂತೆ \*ಹತ್ತು ವರ್ಷಗಳಿಗೂ ಹೆಚ್ಚು ಹಳೆಯದಾದ ಅಪಾರ್ಟ್‌ಮೆಂಟ್‌ಗಳಿಗೆ ಮಾತ್ರ ಅನ್ವಯವಾಗುವಂತೆ ಸೂಕ್ತ ದಾಖಲೆಗಳನ್ನು (ಸಕ್ಷಮ ಪ್ರಾಧಿಕಾರದಿಂದ ನೀಡುವ ಕಟ್ಟಡ ಪರವಾನಿಗೆ ನಕ್ಷೆ, ಪ್ರಾರಂಭಿಕ ಪ್ರಮಾಣ ಪತ್ರ, ಸ್ವಾಧೀನ ಅನುಭವ ಪ್ರಮಾಣ ಪತ್ರ ಇತ್ಯಾದಿ) ಪರಿಶೀಲಿಸಿ 2017-18 ನೇ ಸಾಲಿನ ಮಾರ್ಗಸೂಚಿ ದರಪಟ್ಟಿಯ ಅನುಬಂಧ-3 ರನ್ವಯ (ಷೆಡ್ಯೂಲ್-ಎ ವಿಸ್ತೀರ್ಣದ ಮಿತಿ ಇಲ್ಲದಂತೆ) ಕೋಷ್ಟಕವನ್ನು ಮತ್ತು ವಿಶೇಷ ಸೂಚನೆಯ ಅಂಶಗಳನ್ನು ಉಪಯೋಗಿಸಿಕೊಂಡು ಕಟ್ಟಡದ ನೋಂದಣಿ ಮೌಲ್ಯ ನಿರ್ಧರಿಸಲು ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟಿರುತ್ತದೆ.

- ರೆಡಿರೆಕನರ್ ದರಕ್ಕೆ ಕಡಿಮೆ ಇಲ್ಲದಂತೆ ವಿಶೇಷ ಸೌಲಭ್ಯಗಳ ಹೆಚ್ಚುವರಿ ದರವನ್ನು ಅಳವಡಿಸಿಕೊಂಡು ಮಾರ್ಗಸೂಚಿ ದರ ನಿಗದಿಪಡಿಸುವುದು.
- ಪ್ರತಿ ಮಾಹೆಯಲ್ಲಿ ಪ್ರಸ್ತಾವಿತ ಅಪಾರ್ಟ್‌ಮೆಂಟ್‌ಗೆ ನಿಗದಿಪಡಿಸಿದ ಮಾರ್ಗಸೂಚಿ ದರ, (ಗ್ರಾಮ, PID ನಂ, ಸರ್ವೆ ನಂ, ಖಾತಾ ನಂ, ರೇರಾ ಸಂಖ್ಯೆ) ಈ ಎಲ್ಲಾ ವಿವರಗಳನ್ನು ಒಳಗೊಂಡ ಮಾಹಿತಿಯನ್ನು ಕೇಂದ್ರ ಮೌಲ್ಯ ಮಾಪನ ಸಮಿತಿಗೆ ಸಲ್ಲಿಸಿ ಘಟನೋತ್ತರ ಮಂಜೂರಾತಿ ಪಡೆದು, ರಾಜ್ಯಪತ್ರದಲ್ಲಿ ಪ್ರಕಟಿಸಿಕೊಳ್ಳತಕ್ಕದ್ದು.
- ನಿಗದಿಪಡಿಸಿದ ಅಪಾರ್ಟ್‌ಮೆಂಟ್‌ನ ಮಾರ್ಗಸೂಚಿ ದರವನ್ನು (ರಾಜ್ಯ ಪತ್ರದಲ್ಲಿರುವಂತೆ) ಗಣಕಶಾಖೆಯಲ್ಲಿ ಕಾವೇರಿ ತಂತ್ರಾಂಶದಲ್ಲಿ ಅಳವಡಿಸಿಕೊಳ್ಳತಕ್ಕದ್ದು.

**ಸೂಚನೆ:** \* ನೋಂದಣಿ ಸಮಯದಲ್ಲಿ ಹಾಜರುಪಡಿಸುವ ದಾಖಲೆಗಳಂತೆ ಪ್ರಸ್ತಾಪಿತ ಕಟ್ಟಡವು ಸಕ್ಷಮ ಪ್ರಾಧಿಕಾರವು ನೀಡಿರುವ ದಾಖಲೆಗಳಂತೆ ಹತ್ತು ವರ್ಷ ಹಳೆಯದಾಗಿರತಕ್ಕದ್ದು.

**List of Special Amenities provided for Apartments / Villas / Villaments / Tenament / Gated Community Houses.**

(Select the amenities by underlining the same and put ✓ mark in column no 3).

Group No	Special Amenities / Facilities /Benefits	✓ Mark
1	2	3
<b>Exempted</b>	a) Rain Water Harvesting, Solar Power, Solar water heater, Fire fighting, Fire Prevention, Green Building concept low carbon material usage and similar types of amenities. b) Sewage treatment plant, solid waste management, individual garbage chute, Reflective roofs, water recycling / reuse Plants. (These amenities are fully exempted)	
1	Club house, Community hall, Conference hall, party hall, Card room, Reading room, library, Banquet hall, party area, party lawn and similar types of amenities.	
2	Jogging track, Running track, Cycling track, Walking track, Pebble pathway, Reflexology path and similar types of amenities.	
3	Children play area, tot lot, children game area, Garden, Water body, Decorative pool, Plantation Garden, Barbeque pits, crèche, landscape area, fountain and similar types of amenities.	
4	Canteen, Mall, Commercial space, ATM, Bank, Hopcom, Janatha Bazaar, Nandini Milk outlet, Provision store, Parlour, Cafeteria, Super market, Plaza and similar types of amenities.	
5	All type of outdoor play area, Badminton, Tennis, Basket ball, Volly ball, Base ball, Cricket, Foot ball, Hockey and similar types of amenities.	
6	All type of indoor game area, squash, snooker, Table tennis, carrom room, Indoor games area and similar types of	

Group No	Special Amenities / Facilities /Benefits	Mark
1	2	3
	amenities.	
7	Swimming pool indoor, Kids pool, wading pool, aqua gym and similar types of amenities.	
8	Cargo lift, elevator, Mechanical lift for car park, High speed elevator and similar types of amenities.	
9	Surveillance of common area, manned security with video surveillance intelligent security, Motion sensor based lighting multi camera security, CCTV, Gated community, Intercom, Wifi Internet parlour, Video conference facility, Generator, UPS, Kiosk, Visitor Tracking system and similar types of amenities.	
10	Helipad, Golf field.	
11	Outdoor Amphitheatre, Open air theatre, Open stage and similar types of amenities.	
12	Health clinic, Ayurvedic parlour, Massage parlour, Beauty parlour, Spa, Aerobics, Yoga meditation, Unisex parlour, Steam & Sauna Jacuzzi, Gym, Day care center, Health club and similar types of amenities.	
13	Indoor Amphi theatre, Dance & Karaoke hall, Drama stage, Home theater hall.	
14	Home automation, smart home, IP door lock, prepaid power supply, piped cooking gas supply, gas bank, gas detector.	

**ಸೂಚನೆ :** ಅಪಾರ್ಟ್‌ಮೆಂಟ್/ಪ್ಲಾಟ್/ವಿಲ್ಲಾ/ವಿಲ್ಲಾಪ್ಲಾಟ್/ರೋ ಹೌಸ್ ಇತ್ಯಾದಿಗಳ ನೋಂದಣಿ ಸಮಯದಲ್ಲಿ ದಸ್ತಾವೇಜಿನೊಂದಿಗೆ ಕರ್ನಾಟಕ ಮುದ್ರಾಂಕ ಕಾಯ್ದೆ ಅಪಮೌಲ್ಯ ತಡೆಗಟ್ಟುವ ನಿಯಮಾವಳಿ 1977 ರ ಪ್ರಕಾರ ಎಲ್ಲಾ ಮಾಹಿತಿಯನ್ನು ನೀಡಲು ಸೂಚಿಸಿದೆ.

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ,

ಸವಿತಾಲಕ್ಷ್ಮೀ ಪಿ ಬೆಳಗಲಿ

ಸದಸ್ಯ ಕಾರ್ಯದರ್ಶಿ.

ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.

## ಅನುಬಂಧ-2

2023-24 ನೇ ಸಾಲಿನ ಸೊರಬ ಉಪ ನೋಂದಣಿ ಕಛೇರಿ ವ್ಯಾಪ್ತಿಯ ಕೃಷಿ ಜಮೀನುಗಳ ಹಾಗೂ ನಿವೇಶನದ ಸ್ಥಿರಾಸ್ತಿಗಳ ಪರಿಷ್ಕೃತ ಮಾರ್ಗ ಸೂಚಿ

ಸೊರಬ ಪುರ ಸಭೆ ವ್ಯಾಪ್ತಿಗೆ ಬರುವ ವಾರ್ಡ್ ಹಾಗೂ ಪಿ.ಐ.ಡಿ ವಾರು ನಂಬರ್ ಗಳ ಮಾರುಕಟ್ಟೆ ಬೆಲೆ ವಿವರ.

ಕ್ರ. ಸಂ.	ರಸ್ತೆ ಸಂಖ್ಯೆ	ರಸ್ತೆಯ ಹೆಸರು	ಪಿ.ಐ.ಡಿ ಸಂಖ್ಯೆ	ಪ್ರತಿ ಚ. ಮೀ. ಗೆ ರೂ. ಗಳಲ್ಲಿ
1	2	3	4	6
ವಾರ್ಡ್.ನಂ 01 ಬ್ಲಾಕ್.ನಂ 01 ರ ಮರೂರ್ ರಸ್ತೆ				
1	12	ಮರೂರ್ ರಸ್ತೆ (ತಿರುಮಲಾಪುರ)	1-1-12-32,1-1-12-40ಎ,1-1-12-46ಎ,1-1-12-31,1-1-12-45,1-1-12-57,1-1-12-52,1-1-12-54,1-1-12-59,1-1-12-34,1-1-12-60,1-1-12-47,1-1-12-49,1-1-12-53ಬಿ,1-1-12-36,1-1-12-46ಬಿ,1-1-12-29,1-1-12-58,1-1-12-41ಬಿ,,1-1-12-35ಎ,1-1-12-53ರ,1-1-12-43ಎ,1-1-12-40ಬಿ,1-1-12-38ಎ,1-1-12-51ಎ,1-1-12-39,1-1-12-40,1-1-12-51ಬಿ,1-1-12-28,1-1-12-50,1-1-12-56,1-1-12-37ಬಿ,1-1-12-38ಬಿ,1-1-12-44,1-1-12-36ಎ,1-1-12-38,1-1-12-41ಎ,1-1-12-55,1-1-12-35ಬಿ,1-1-12-37ಎ,1-1-12-42,1-1-12-48,1-1-12-62,1-1-12-36ಬಿ,1-1-12-43ಬಿ,1-1-12-57ಬಿ,1-1-12-30,1-1-12-33,1-1-12-27	5000

2	102	ಹೌಸಿಂಗ್ ಬೋರ್ಡ್ ಕಾಲೋನಿ	1-1-102,1-1-102-53ಎ,1-1-102-29ಎ,1-1-102-29ಬಿ,1-1-102-41,1-1-102-45ಎ,1-1-102-53ಬಿ,1-1-102-1ಬಿ,1-1-102-35ಎ,1-1-102-35ಬಿ,1-1-102-39,1-1-102-5,1-1-102-21,1-1-102-33ಬಿ,1-1-102-49,1-1-102-61ಎ,1-1-102-65,1-1-102-37ಸಿ,1-1-102-31,1-1-102-51,1-1-102-25,102-1-56ಎ,1-1-102-58,1-1-102-13,1-1-102-43ಎ,1-1-102-47,1-1-59ಎ,1-1-102-9,19,1-1-102-23,1-1-102-63ಬಿ,1-1-102-56,1-1-102-43ಬಿ,1-1-102-37ಎ,1-1-102-33ಎ,1-1-102-27ಬಿ,1-1-102-59ಬಿ	5000
3	107	ಮಾರುತಿ ಡ್ರಾಮ ಸೆಟ್	1-1-107-107,1-1-107-8,1-1-107-9,1-1-107-10,1-1-107-2,1-1-107-4,1-1-107-6	5000
4	108	ಕಾನಕೇರಿ	1-1-108-4,1-1-108-14,1-1-108-8,1-1-108-12,1-1-108-8,1-1-108-6,1-1-108-10,1-1-108-16,1-1-108-2	5000
5	109	ಉರ್ದು ಶಾಲೆ ರಸ್ತೆ	1-1-109-6,1-1-109-16,1-1-109-8,1-1-109-10ಎ,1-1-109-10ಬಿ,1-1-109-18,1-1-109-20,1-1-109-2,1-1-109-12,1-1-109-14,1-1-109-26,1-1-109-4,1-1-109-24,1-1-109-22	5000
6	501	2ನೇ ಮುಖ್ಯ ರಸ್ತೆ	1-1-501-4,1-1-501-3,1-1-501-6,1-1-501-1,1-1-501-5	5000
7	502	1ನೇ ಎ ಕ್ರಾಸ್ (ಕಾನಕೇರಿ)	1-1-502-1-1-502-11ಬಿ1-1-502-,15,1-1-502-16ಬಿ,1-1-502-18,1-1-502-20ಬಿ,1-1-502-23,1-1-502-26,1-1-502-7,1-1-502-14,1-1-502-27,1-1-502-10ಎ,1-1-502-24,1-1-502-34ಎ,1-1-502-10ಬಿ,1-1-502-19,1-1-502-16ಎ,1-1-502-9,1-1-502-28,1-1-502-25,1-1-502-8,1-1-502-12,1-1-502-11ಎ,1-1-502-21,1-1-502-20ಎ,1-1-502-17,1-1-502-22	5000

8	503	1ನೇ ಕ್ರಾಸ್ (ಕಾನಕೇರಿ)	<p>1-1-503-29ಬ,1-1-503-31,1-1-503-39,1-1-503-43,1-1-503-45ಬ,1-1-503-38,1-1-503-50,1-1-503-52,1-1-503-58,1-1-503-78,1-1-503-100,1-1-503-120ಎ,1-1-503-59,1-1-503-81,1-1-503-87,1-1-503-89ಎ,1-1-503-48,1-1-503-105,1-1-503-62,1-1-503-60,1-1-503-86,1-1-503-72ಎ,1-1-503-95,1-1-503-77,1-1-503-119,1-1-503-115,1-1-503-125,1-1-503-123,1-1-503-47ಬ,1-1-503-127ಬ,1-1-503-36,1-1-503-51,1-1-503-82,1-1-503-84,1-1-503-66,1-1-503-80,1-1-503-57,1-1-503-65,1-1-503-126,1-1-503-90ಬ,1-1-503-107,1-1-503-121,1-1-503-93,1-1-503-103,1-1-503-64,1-1-503-74,1-1-503-47ಎ,1-1-503-32ಎ,1-1-503-55,1-1-503-106,1-1-503-104,1-1-503-102,1-1-503-113,1-1-503-109,1-1-503-92,1-1-503-71,1-1-503-40,1-1-503-53,1-1-503-45ಎ,1-1-503-37,1-1-503-68,1-1-503-56,1-1-503-54,1-1-503-46,1-1-503-79,1-1-503-83,1-1-503-94,1-1-503-117,1-1-503-76,1-1-503-116,1-1-503-122,1-1-503-124,1-1-503-44,1-1-503-88,1-1-503-90,1-1-503-1-1-503-98,1-1-503-33,1-1-503-49,1-1-503-32ಬ,1-1-503-42ಎ,1-1-503-29ಎ,1-1-503-99,1-1-503-41,1-1-503-1-1-503-35,1-1-503-112ಎ,1-1-503-110,1-1-503-75,1-1-503-96ಎ,1-1-503-67,1-1-503-63,1-1-503-73ಎ,1-1-503-69,1-1-503-72ಬ,1-1-503-30,1-1-503-60,1-1-503-61,1-1-503-112ಬ,1-1-503-118,1-1-503-120,1-1-503-108,1-1-503-114,1-1-503-42ಬ,1-1-503-70,1-1-503-127ಎ,1-1-503-34,1-1-503-111,1-1-503-97,1-1-503-101,1-1-503-89ಬ,1-1-503-91,1-1-503-73ಬ,1-1-503-85</p>	5000
9	504	2ನೇ ಕ್ರಾಸ್	<p>1-1-504-1-1-504-128,1-1-504-138,1-1-504-160,1-1-504-134ಎ,1-1-504-134ಬ,1-1-504-145,1-1-504-136ಬ,1-1-504-131ಎ,1-1-504-153ಬ,1-1-504-159,169ಬ,1-1-504-171ಬ,1-1-504-177,1-1-504-179ಎ,1-1-504-11-1-504-48,11-1-504-52ಬ,1-1-504-139,1-1-504-137,1-1-504-155,151,150ಬ,172,170,158,167,161,152ಎ,173,166ಎ,162,133,168,157,169ಎ,143,153ಎ,156ಎ,156ಬ,179ಃ,154,135,175,164,</p>	5000

10	506	3ನೇ ಕ್ರಾಸ್	1-1-506-189,1-1-506-192,1-1-506-212,1-1-506-183,1-1-506-185,1-1-506-195,1-1-506-207ಬಿ,1-1-506-206,1-1-506-208ಬಿ,1-1-506-,210ಬಿ,1-1-506-199,1-1-506-188,1-1-506-190ಎ,1-1-506-190ಬಿ,1-1-506-187,1-1-506-205ಎ,1-1-506-215ಸಿ,1-1-506-215ಬಿ,1-1-506-197,1-1-506-193ಎ,1-1-506-214,1-1-506-186,1-1-506-203,1-1-506-211,1-1-506-.196,1-1-506-194,1-1-506-184,1-1-506-204,1-1-506-215ಎ,1-1-506-193ಬಿ,1-1-506-210ಎ,1-1-506-207ಸಿ,1-1-506-191,1-1-506-201,1-1-506-208ಎ,1-1-506-181,1-1-506-205ಬಿ,1-1-506-213,1-1-506-182,1-1-506-202,1-1-506-198,1-1-506-207ಎ,1-1-506-200	5000
11	507	4ನೇ ಕ್ರಾಸ್	1-1-507-235ಬಿ,1-1-507-224,1-1-507-228,1-1-507-221ಎ,1-1-507-235ಎ,1-1-507-218,1-1-507-227,1-1-507-237,1-1-507-220,1-1-507-234,1-1-507-217ಎ,1-1-507-221ಬಿ,1-1-507-225ಬಿ,1-1-507-229,1-1-507-222ಬಿ,1-1-507-233,1-1-507-236,1-1-507-224ಬಿ,1-1-507-231,1-1-507-223,1-1-507-217ಬಿ,1-1-507-232,1-1-507-225ಎ,1-1-507-219,1-1-507-226,21-1-507-22ಎ,1-1-507-238,1-1-507-230.	5000
12	508	5ನೇ ಕ್ರಾಸ್	1-1-508-248,1-1-508-254ಎ,1-1-508-272,1-1-508-292,1-1-508-239,1-1-508-245,1-1-508-267,1-1-508-281,1-1-508-283ಬಿ,1-1-508-246,1-1-508-264,1-1-508-243,1-1-508-247,1-1-508-258,1-1-508-259,1-1-508-263,1-1-508-292ಎ,1-1-508-260,1-1-508-261,1-1-508-255,1-1-508-291ಎ,1-1-508-269,1-1-508-282,1-1-508-252,1-1-508-290ಎ,1-1-508-284,1-1-508-277,1-1-508-273,1-1-508-283ಎ,1-1-508-279,1-1-508-268,1-1-508-250,1-1-508-286,1-1-508-285,1-1-508-278ಬಿ,1-1-508-280,1-1-508-240,1-1-508-244,1-1-508-289,1-1-508-251,21-1-508-71ಎ,1-1-508-287,1-1-508-256,1-1-508-270,1-1-508-242,1-1-508-254ಬಿ,1-1-508-291ಬಿ,1-1-508-249ಬಿ,1-1-508-278ಎ,1-1-508-276,1-1-508-274,1-1-508-262,1-1-508-266,1-1-508-271ಬಿ,1-1-508-275,1-1-508-241,1-1-508-253,1-1-508-249ಎ,1-1-508-290ಬಿ,1-1-508-288,1-1-508-265,1-1-508-257,	5000



13	509	6ನೇ ಕ್ರಾಸ್ (ಕಾನಕೇರಿ)	1-1-509-293,1-1-509-309ಬಿ,1-1-509-302,1-1-509-299,1-1-509-298,1-1-509-312ಎ,1-1-509-314,1-1-509-297,1-1-509-309ಎ,1-1-509-306,1-1-509-332,1-1-509-296,1-1-509-324,1-1-509-328,1-1-509-295,1-1-509-303,1-1-509-308,1-1-509-307,1-1-509-322,1-1-509-311ಎ,1-1-509-311ಬಿ,1-1-509-310ಎ,1-1-509-316,1-1-509-312ಬಿ,1-1-509-326,1-1-509-310ಸಿ,1-1-509-305,1-1-509-330,1-1-509-318,1-1-509-294,1-1-509-301,1-1-509-320,1-1-509-300,1-1-509-304,1-1-509-313ಎ,1-1-509-313ಬಿ,1-1-509-310ಬಿ.	5000
14	510	7ನೇ ಕ್ರಾಸ್ (ಕಾನಕೇರಿ)	1-1-510-339ಎ,1-1-510-339ಬಿ,1-1-510-335,1-1-510-337,1-1-510-335,1-1-510-361,1-1-510-348ಎ,1-1-510-334ಎ,1-1-510-356,1-1-510-360ಎ,1-1-510-333ಬಿ,1-1-510-336,1-1-510-345,1-1-510-352ಎ,1-1-510-340,1-1-510-341,1-1-510-350ಎ,1-1-510-347,1-1-510-351ಎ,1-1-510-350ಬಿ,1-1-510-339ಸಿ,1-1-510-354,1-1-510-334,1-1-510-352ಬಿ,1-1-510-352,1-1-510-357,1-1-510-344,1-1-510-338,1-1-510-348ಬಿ,1-1-510-346,1-1-510-351ಬಿ,1-1-510-342,1-1-510-343,1-1-510-349ಎ,1-1-510-358,1-1-510-333ಎ,1-1-510-359,1-1-510-349ಬಿ1-1-510-,353,	5000
15	512	6ನೇ ಕ್ರಾಸ್ (ಕಾನಕೇರಿ)	1-1-512-21,1-1-512-315,1-1-512-313ಡಿ,1-1-512-317,1-1-512-313,1-1-512-317,1-1-512-325,1-1-512-329,1-1-512-331,1-1-512-327,1-1-512-331,1-1-512-319,1-1-512-323ಎ,1-1-512-323ಬಿ,	5000
ವಾರ್ಡ್.ನಂ 01 ಬ್ಲಾಕ್.ನಂ 02 ರ ಮರೂರ್ ರಸ್ತೆ				
16	12	ಮರೂರ್ ರಸ್ತೆ	1-2-12-61ಬಿ,1-2-12-61ಎ,1-2-12-61ಸಿ	5500
ವಾರ್ಡ್.ನಂ 02 ಬ್ಲಾಕ್.ನಂ 01 ರ ರಾಘವೇಂದ್ರ ಬಡಾವಣೆ				

17	104	ರಾಘವೇಂದ್ರ ಬಡಾವಣೆ	2-1-104-5, 2-1-104-7ಎ, 2-1-104-7ಬಿ, 2-1-104-11 2-1-104-13, 2-1-104-15, 2-1-104-17ಎ, 2-1-104-17ಬಿ, 2-1-104-19, 2-1-104-21, 2-1-104-23, 2-1-104-25, 2-1-104-27ಎ, 2-1-104-27ಬಿ, 2-1-104-27ಸಿ, 2-1-104-29, 2-1-104-31, 2-1-104-35, 2-1-104-35ಬಿ, 2-1-104-51, 2-1-104-53	6000
18	104	ಬೋಟಿವೀರಸ್ವಾಮಿ ರಸ್ತೆ	2-1-104-16,2-1-104-2,2-1-104-10,2-1-104-30,2-1-104-14,2-1-104-20,2-1-104-28,2-1-104-8,2-1-104-24,2-1-104-26,2-1-104-32,2-1-104-362-1-104-6,2-1-104-22,2-1-104-34,2-1-104-36ಎ,2-1-104-18,2-1-104-12,2-1-104-4,2-1-104-36ಬಿ	6000
19	106	ಸ್ವೇಡಿಯಂ ರಸ್ತೆ	2-1-106-18,2-1-106-24ಬಿ,2-1-106-24ಸಿ,2-1-106-26ಎ,2-1-106-28,2-1-106-50ಬಿ,2-1-106-42,2-1-106-46ಬಿ,2-1-106-44,2-1-106-48,2-1-106-52ಬಿ,2-1-106-108,2-1-106-12ಬಿ,2-1-106-26, 2-1-106-50ಎ,2-1-106-12ಎ,2-1-106-10ಎ, 2-1-106-22,2-1-106-46ಎ ,2-1-106-20ಎ,2-1-106-52ಎ,2-1-106-40,2-1-106-20ಬಿ,,2-1-106-10ಸಿ,2-1-106-38,,2-1-106-24ಎ	6500
20	106	ಸ್ವೇಡಿಯಂ ರಸ್ತೆ	2-1-106-32, 2-1-106-34ಎ,2-1-106-34ಬಿ, 2-1-106-36ಎ,2-1-106--36ಬಿ, 2-1-106-36ಸಿ,	6500
21	502	1ನೇ ಕ್ರಾಸ್ ಕಾನಕೇರಿ	2-1-502-10,2-1-502-11,2-1-502-13,2-1-502-4,2-1-502-9,2-1-502-14,2-1-502-19,2-1-502-22,2-1-502-23,2-1-502-26,2-1-502-27,2-1-502-16,2-1-502-17,2-1-502-7,2-1-502-18ಬಿ,2-1-502-5,2-1-502-2,2-1-502-15,2-1-502-24,2-1-502-20,2-1-502-6,2-1-502-24,2-1-502-17,2-1-502-8,2-1-502-3,2-1-502-28,2-1-502-18ಎ,2-1-502-12,2-1-502-25	6000

22	503	2ನೇ ಕ್ರಾಸ್ (ಕಾನಕೇರಿ)	2-1-503-40,2-1-503-48ಎ,2-1-503-38,2-1-503-42ಎ,2-1-503-45,2-1-503-30ಬಿ,2-1-503-32,2-1-503-39,2-1-503-42ಬಿ,2-1-503-47,2-1-503-30ಎ,2-1-503-36,2-1-503-37,2-1-503-31,2-1-503-35,2-1-503-41,2-1-503-48ಬಿ,2-1-503-46,2-1-503-43,2-1-503-50ಎ,2-1-503-50ಬಿ,2-1-503-33,2-1-503-34,2-1-503-44,2-1-503-49	6000
23	504	3ನೇ ಕ್ರಾಸ್ (ಕಾನಕೇರಿ)	2-1-504-75ಎ,2-1-504-73,2-1-504-77,2-1-504-59,2-1-504-63,2-1-504-71,2-1-504-58ಎ,2-1-504-58ಬಿ,2-1-504-66,2-1-504-54,2-1-504-55,2-1-504-67,2-1-504-68,2-1-504-80,2-1-504-62,2-1-504-65,2-1-504-51ಎ,2-1-504-69,2-1-504-61,2-1-504-53,2-1-504-56,2-1-504-52,2-1-504-75,2-1-504-57,2-1-504-60,2-1-504-51ಡಿ,2-1-504-74,2-1-504-64,2-1-504-72	6000
24	505	4ನೇ ಕ್ರಾಸ್ (ಕಾನಕೇರಿ)	2-1-505-79,2-1-505-81,2-1-505-78,2-1-505-802-1-505-82,2-1-505-83,2-1-505-84	6000
25	506	5ನೇ ಕ್ರಾಸ್ (ಕಾನಕೇರಿ)	2-1-506-89,2-1-506-85,2-1-506-87,2-1-506-88,2-1-506-86,2-1-506-90,2-1-506-91,2-1-506-92ಎ,2-1-506-82ಬಿ	6000
ವಾರ್ಡ್.ನಂ 02 ಬ್ಲಾಕ್.ನಂ 02 ರ ರಾಘವೇಂದ್ರ ಬಡಾವಣೆ				
26	6	ಜಿ.ಎಲ್.ಆರ್.ಟ್ಯಾಂಕ್ ರಸ್ತೆ	2-2-6-81,2-2-6-31,2-2-6-34,2-2-6-45,2-2-6-12,2-2-6-24,2-2-6-26,2-2-6-38,2-2-6-46,2-2-6-6ಎ,2-2-6-22,2-2-6-42,2-2-6-6,2-2-6-50,2-2-6-40,2-2-6-52ಬಿ,2-2-6-32,2-2-6-16,2-2-6-28,2-2-6-52ಎ,2-2-6-49,2-2-6-44ಬಿ,2-2-6-37ಬಿ,2-2-6-10,2-2-6-39,2-2-6-36,2-2-6-48,2-2-6-20,2-2-6-30,2-2-6-41,2-2-6-44ಎ,2-2-6-43,2-2-6-33,2-2-6-37ಎ,2-2-6-47,2-2-6-38	6000
27	103	ಪಾರ್ವತಿ ದೇವಸ್ಥಾನ ರಸ್ತೆ	2-2-103-3,2-2-103-15,2-2-103-11,2-2-103-1ಬಿ,2-2-103-5,2-2-103-7,2-2-103-13,2-2-103-1ಎ,2-2-103-9	6000

28	107	ಮಾರುತಿ ಡ್ರಾಮ ಸೆಟ್ ರಸ್ತೆ	2-2-107-53,2-2-107-7,2-2-107-5,2-2-107-1	6000
29	108	ಭೂತೆಪ್ಪ ತೆಂಪಲ್ ರಸ್ತೆ	2-2-108-9,2-2-108-1,2-2-108-11,2-2-108-5,2-2-108-7,2-2-108-3,2-2-108-13,2-2-108-15,2-2-108-17	6000
30	109	ಉರ್ದು ಶಾಲೆ ರಸ್ತೆ	2-2-109-3,2-2-109-15,2-2-109-9,2-2-109-1ಬಿ,2-2-109-7,2-2-109-19,2-2-109-21,2-2-109-11,2-2-109-23,2-2-109-5,2-2-109-1ಎ,2-2-109-17,2-2-109-13	6000
31	507	1ನೇ ಕ್ರಾಸ್ ರಸ್ತೆ (ಕಾನಕೇರಿ)	2-2-507-4,2-2-507-10ಎ,2-2-507-13ಬಿ,2-2-507-16ಸಿ,2-2-507-2,2-2-507-13ಎ,2-2-507-5,2-2-507-6,2-2-507-10ಬಿ,2-2-507-12,2-2-507-14,2-2-507-16ಎ,2-2-507-8,2-2-507-9,2-2-507-1,2-2-507-11,2-2-507-16ಬಿ,2-2-507-15,2-2-507-7,2-2-507-3	6000
32	508	2ನೇ ಕ್ರಾಸ್ (ಕಾನಕೇರಿ)	2-2-508-18,2-2-508-23,2-2-508-17,2-2-508-22,2-2-508-24,2-2-508-25,2-2-508-20,2-2-508-21,2-2-508-27,2-2-508-26,2-2-508-19	6000
33	510	4ನೇ ಕ್ರಾಸ್ (ಕಾನಕೇರಿ)	2-2-510-35,2-2-510-37,2-2-510-42,2-2-510-46ಎ,2-2-510-47ಬಿ,2-2-510-48ಬಿ,2-2-510-33,2-2-510-36,2-2-510-39,2-2-510-45,2-2-510-46ಬಿ,2-2-510-50,2-2-510-40,2-2-510-41,2-2-510-49,2-2-510-30,2-2-510-41ಎ,2-2-510-47ಎ,2-2-510-43,2-2-510-38,2-2-510-32,2-2-510-31,2-2-510-44,2-2-510-34	6000
34	511	5ನೇ ಕ್ರಾಸ್‌ನ (ಸರ್ಕಾರದ ಸ್ವತ್ತು)	2-2-511-57,2-2-511-58,2-2-511-60ಎ,2-2-511-69,2-2-511-71,2-2-511-75,2-2-511-74ಬಿ,2-2-511-78ಎ,2-2-511-67ಬಿ,2-2-511-68,2-2-511-77,2-2-511-82,2-2-511-78ಬಿ,2-2-511-70,2-2-511-79,2-2-511-61,2-2-511-67ಎ,2-2-511-63,2-2-511-80,2-2-511-72,2-2-511-59,2-2-511-84ಬಿ,2-2-511-65,2-2-511-74ಎ,2-2-511-64,2-2-511-66,2-2-511-60ಬಿ,2-2-511-83,2-2-511-62,2-2-511-84ಎ,2-2-511-73,2-2-511-76,2-2-511-81	6100

35	512	6ನೇ ಕ್ರಾಸ್ (ಕಾನಕೇರಿ)	2-2-512-110,2-2-512-110,2-2-512-110,2-2-512-1102-2-512-1102-2-512-112,2-2-512-93,2-2-512-113,2-2-512-87,2-2-512-90,2-2-512-107,2-2-512-92,2-2-512-103,2-2-512-109,2-2-512-91,2-2-512-101,2-2-512-105,2-2-512-111,2-2-512-86,2-2-512-104,2-2-512-85,2-2-512-106,2-2-512-95,2-2-512-89,2-2-512-88,2-2-512-108,2-2-512-99,2-2-512-97	6200
36	514	8ನೇ ಕ್ರಾಸ್ (ಕಾನಕೇರಿ)	2-2-514-130ಎ,2-2-514-134,2-2-514-138ಎ,2-2-514-145ಬಿ,2-2-514-122ಎ,2-2-514-129ಎ,2-2-514-132,2-2-514-143,2-2-514-136,2-2-514-141,2-2-514-142,2-2-514-143ಎ,2-2-514-129ಬಿ,2-2-514-133,2-2-514-131ಎ,2-2-514-131ಬಿ,2-2-514-138ಬಿ,2-2-514-137,2-2-514-130ಬಿ,2-2-514-145ಎ,2-2-514-135ಬಿ,2-2-514-135ಎ,2-2-514-140,2-2-514-144	6000
37	515	9ನೇ ಕ್ರಾಸ್ (ಕಾನಕೇರಿ)	2-2-515-139ಎ,2-2-515-126ಎ,2-2-515-137ಎ,2-2-515-13ಎ,2-2-515-13ಬಿ,2-2-515-139ಬಿ	6000
38	516	10ನೇ ಕ್ರಾಸ್ (ಕಾನಕೇರಿ)	2-2-516-150ಎ,2-2-516-152ಎ,2-2-516-153ಎ,2-2-516-156,2-2-516-149,2-2-516-152ಬಿ,2-2-516-155,2-2-516-160,2-2-516-161,2-2-516-182,2-2-516-158,2-2-516-166,2-2-516-167,2-2-516-170ಬಿ,2-2-516-159,2-2-516-148,2-2-516-170ಎ,2-2-516-164,2-2-516-178,2-2-516-171,2-2-516-147,2-2-516-163,2-2-516-167,2-2-516-169,2-2-516-168,2-2-516-175,2-2-516-174,2-2-516-151,2-2-516-180ಎ,2-2-516-165,2-2-516-176,2-2-516-162,2-2-516-173,2-2-516-180ಬಿ,2-2-516-181,2-2-516-172,2-2-516-177,2-2-516-153ಬಿ,2-2-516-154,2-2-516-150ಬಿ.	6200

39	517	11ನೇ ಕ್ರಾಸ್ (ಕಾನಕೇರಿ)	2-2-517-188ಎ,2-2-517-189,2-2-517-202,2-2-517-209,2-2-517-186ಬಿ,2-2-517-192,2-2-517-199,2-2-517-201,2-2-517-194,2-2-517-195,2-2-517-200ಬಿ,2-2-517-207,2-2-517-187,2-2-517-190,2-2-517-196,2-2-517-198,2-2-517-210,2-2-517-208ಎ,2-2-517-185,2-2-517-212,2-2-517-191,2-2-517-188ಬಿ,2-2-517-204,2-2-517-197,2-2-517-186ಎ,2-2-517-184,2-2-517-211,2-2-517-206,2-2-517-200ಎ,2-2-517-193,2-2-517-203ಬಿ,2-2-517-203ಎ,2-2-517-205,2-2-517-208ಬಿ	6000
40	518	12ನೇ ಕ್ರಾಸ್ (ಕಾನಕೇರಿ)	2-2-518-218ಬಿ,2-2-518 -218ಎ,2-2-518 -223,2-2-518 -225,2-2-518 -217ಎ,2-2-518 -217ಬಿ,2-2-518 -222,2-2-518 -224,2-2-518 -219,2-2-518 -220,2-2-518 -221	6000
41	519	12ನೇ ಎ ಕ್ರಾಸ್ (ಕಾನಕೇರಿ)	2-2-519-228,2-2-519-230ಬಿ,2-2-519-232,2-2-519-234,2-2-519-240,2-2-519-238,2-2-519-227,2-2-519-229,2-2-519-235,2-2-519-230ಎ,2-2-519-236,2-2-519-231,2-2-519-233,2-2-519-237,2-2-519-239	6000
42	521	2ನೇ ಮುಖ್ಯ ರಸ್ತೆ (ಕಾನಕೇರಿ)	2-2-521-187ಎ,2-2-521-213,2-2-521-214,2-2-521-216,2-2-521-215	6000
43	522	1ನೇ ಮುಖ್ಯ ರಸ್ತೆ (ಕಾನಕೇರಿ)	2-2-522-29,2-2-522-121,2-2-522-125,2-2-522-51,2-2-522-119ಎ,2-2-522-119ಬಿ,2-2-522-52,2-2-522-122,2-2-522-124,2-2-522-126,2-2-522-28,2-2-522-123,2-2-522-55,2-2-522-127,2-2-522-53,2-2-522-54	6000
44	537	7ನೇ ಎ ಕ್ರಾಸ್ (ಕಾನಕೇರಿ)	2-2-537-118,2-2-537-117ಬಿ,2-2-537-117ಎ,2-2-537-114,2-2-537-115,2-2-537-116	6000
ವಾರ್ಡ್.ನಂ 02 ಬ್ಲಾಕ್.ನಂ 03 ರ ರಾಫವೇಂದ್ರ ಬಡಾವಣೆ				
45	6	ಜಿ.ಎಲ್.ಆರ್.ಟ್ಯಾಂಕ್ ರಸ್ತೆ	2-3-6-54	6000

46	106	ಸ್ವೇಡಿಯಂ ರಸ್ತೆ	2-3-106-62,2-3-106-60	6000
47	110	ಗ್ರೇವ್‌ಯಾರ್ಡ್ ರಸ್ತೆ	2-3-110-1	6000
ವಾರ್ಡ್.ನಂ 02 ಬ್ಲಾಕ್.ನಂ 04 ರ ರಾಫಾವೇಂದ್ರ ಬಡಾವಣೆ				
48	111	ಆಶ್ರಯ ಬಡಾವಣೆ	2-4-111-9,2-4-111-11,2-4-111-21,2-4-111-10,2-4-111-5,2-4-111-16,2-4-111-17,2-4-111-22,2-4-111-3,2-4-111-8,2-4-111-23,2-4-111-24,2-4-111-1,2-4-111-15,2-4-111-6,2-4-111-12,2-4-111-2,2-4-111-18,2-4-111-13,2-4-111-25,2-4-111-19,2-4-111-14,2-4-111-4,2-4-111-20,2-4-111-7,	6000
49	524	1ನೇ ಕ್ರಾಸ್ (ಕಾನಕೇರಿ)	2-4-524-212,2-4-524-215,2-4-524-218,2-4-524-217,2-4-524-195,2-4-524-201,2-4-524-202,2-4-524-203,2-4-524-211,2-4-524-196,2-4-524-204,2-4-524-208,2-4-524-209,2-4-524-213,2-4-524-205,2-4-524-197,2-4-524-199,2-4-524-198,2-4-524-210,2-4-524-200,2-4-524-207,2-4-524-214,2-4-524-216,2-4-524-206	6000
50	525	2ನೇ ಕ್ರಾಸ್ (ಕಾನಕೇರಿ)	2-4-525-221,2-4-525-222,2-4-525-228,2-4-525-234,2-4-525-237,2-4-525-238,2-4-525-219,2-4-525-224,2-4-525-225,2-4-525-231,2-4-525-229,2-4-525-233,2-4-525-220,2-4-525-227,2-4-525-241,2-4-525-232,2-4-525-242,2-4-525-240,2-4-525-236,2-4-525-239,2-4-525-230,2-4-525-226,2-4-525-223	6000
51	526	3ನೇ ಕ್ರಾಸ್ (ಕಾನಕೇರಿ)	2-4-226-255,2-4-226-258,2-4-226-244,2-4-226-247,2-4-226-251,2-4-226-264,2-4-226-243,2-4-226-245,2-4-226-249,2-4-226-253,2-4-226-246,2-4-226-259,2-4-226-248,2-4-226-250,2-4-226-256,2-4-226-257,2-4-226-252,2-4-226-260,2-4-226-261,2-4-226-264,2-4-226-263,2-4-226-262,2-4-226-266,2-4-226-265	6000

52	527	4ನೇ ಕ್ರಾಸ್ (ಕಾನಕೇರಿ)	2-4-527-270,2-4-527-272,2-4-527-273,2-4-527-6,2-4-527-126,2-4-527-121,2-4-527-285,2-4-527-290,2-4-527-3,2-4-527-7,2-4-527-15,	6000
53	528	5ನೇ ಕ್ರಾಸ್ (ಕಾನಕೇರಿ)	2-4-528-298,2-4-528-314,2-4-528-291,2-4-528-306,2-4-528-310,2-4-528-292,2-4-528-3032-4-528-,309,2-4-528-308	6000
54	529	6ನೇ ಕ್ರಾಸ್ (ಕಾನಕೇರಿ)	2-4-529-160,2-4-529-116,2-4-529-324,2-4-529-330,2-4-529-337,2-4-529-149,2-4-529-146,2-4-529-162,2-4-529-331,2-4-529-157,2-4-529-321	6000
55	532	2ನೇ ಮುಖ್ಯ ರಸ್ತೆ (ಕಾನಕೇರಿ)	2-4-532-66,2-4-532-83,2-4-532-74,2-4-532-84,2-4-532-71,2-4-532-76,2-4-532-88,2-4-532-89,2-4-532-90,	6000
56	533	3ನೇ ಮುಖ್ಯ ರಸ್ತೆ (ಕಾನಕೇರಿ)	2-4-533-97,2-4-533-104,2-4-533-100,2-4-533-106,2-4-533-108,2-4-533-113,2-4-533-91,	6000
57	534	4ನೇ ಮುಖ್ಯ ರಸ್ತೆ (ಕಾನಕೇರಿ)	2-4-534-165,2-4-534-167,2-4-534-178,2-4-534-181,2-4-534-164,2-4-534-168,2-4-534-171,2-4-534-173,2-4-534-172,2-4-534-169,2-4-534-177	6000
58	535	5ನೇ ಮುಖ್ಯ ರಸ್ತೆ (ಕಾನಕೇರಿ)	2-4-535-190,2-4-535-194,2-4-535-194ಎ,2-4-535-186,2-4-535-189,2-4-535-188,2-4-535-191,2-4-535-193	6000
59	536	6ನೇ ಮುಖ್ಯ ರಸ್ತೆ (ಕಾನಕೇರಿ)	2-4-536-348ಎ,2-4-536-353,2-4-536-359,2-4-536-344ಬಿ,2-4-536-341,2-4-536-342,2-4-536-346ಬಿ,2-4-536-361,2-4-536-358ಎ,2-4-536-346ಎ,2-4-536-342ಬಿ,2-4-536-354ಬಿ,2-4-536-350ಎ,2-4-536-350ಬಿ,	6000
ವಾರ್ಡ್.ನಂ 03 ಬ್ಲಾಕ್.ನಂ 01 ರ ಸಾಗರ ರಸ್ತೆ				
60	3	ಸೋರಬ ಸಾಗರ ರಸ್ತೆ	3-1-3-1 ರಿಂದ 3-1-3-14	8000
61	3	ಸೋರಬ ಸಾಗರ ರಸ್ತೆ	3-1-3-16 ರಿಂದ 3-1-3-32	8000
62	3	ಸೋರಬ ಸಾಗರ ರಸ್ತೆ	3-1-3-33 ರಿಂದ 3-1-3-66	8000



63	3	ಸೊರಬ ಸಾಗರ ರಸ್ತೆ	3-1-3-67 ರಿಂದ 3-1-3-88	8000
64	3	ಬಸ್ಸ್ಟ್ಯಾಂಡ್ ಸರ್ಕಲ್	3-1-2-58,3-1-2-64ಎ,3-1-2-64ಬಿ	9000
65	501	1ನೇ ಕ್ರಾಸ್ (ಕಾನಕೇರಿ)	3-1-501,3ಬಿ,3-1-501-2ಎ,3-1-501-2ಬಿ,3-1-501-2ಸಿ,3-1-501-ಎ,3-1-501-4	6000
66	503	2ನೇ ಕ್ರಾಸ್ (ಕಾನಕೇರಿ)	3-1-503-20,-1-503-23ಎ-1-503-,24,-1-503-22ಸಿ,-1-503-23ಸಿ-1-503-,22ಬಿ,-1-503-21,-1-503-23ಬಿ,-1-503-21ಎ,-1-503-23ಎ	6000
67	504	3ನೇ ಕ್ರಾಸ್ (ಹಿರೇಶಕುನ)	3-1-504-41,3-1-504-30ಎ,3-1-504-31,3-1-504-41ಎ,3-1-504-30ಬಿ,3-1-504-32ಎ,3-1-504-32ಬಿ,3-1-504-40ಬಿ,3-1-504-34,3-1-504-36ಬಿ	6000
68	505	4ನೇ ಕ್ರಾಸ್ (ಕಾನಕೇರಿ)	3-1-505-54,3-1-505-55,3-1-505-57,3-1-505-51ಬಿ,3-1-505-56,3-1-505-49,3-1-505-51ಎ,3-1-505-45,3-1-505-48,3-1-505-47	6000
69	506	5ನೇ ಕ್ರಾಸ್ (ಕಾನಕೇರಿ)	3-1-506-61ಎ,3-1-506-61ಬಿ,3-1-506-60ಎ,3-1-506-61,3-1-506-59,3-1-506-62,3-1-506-60ಬಿ,3-1-506-58	6000
70	507	6ನೇ ಕ್ರಾಸ್ (ಕಾನಕೇರಿ)	3-1-507-64ಎ,3-1-507-67,3-1-507-70,3-1-507-69,3-1-507-64ಬಿ,3-1-507-65,3-1-507-66,3-1-507-68	6000
71	508	1ನೇ ಮುಖ್ಯ ರಸ್ತೆ (ಹಿರೇಶಕುನ ಹಿಂಬಾಗ ಪೋಲೀಸ್ ಕ್ವಾಟರ್ಸ್)	3-1-508-74,3-1-508-73,3-1-508-72ಎ,3-1-508-72ಬಿ	6000
72	510	8ನೇ ಕ್ರಾಸ್ (ಕಾನಕೇರಿ)	3-1-510-76,3-1-510-75	6500
73	511	1ನೇ ಮುಖ್ಯ ರಸ್ತೆ (ಕಾನಕೇರಿ)	3-1-511-7,3-1-511-11,3-1-511-12ಸಿ,3-1-511-17ಎ,3-1-511-19ಎ,3-1-511-20ಎ,3-1-511-5,3-1-511-6ಸಿ,3-1-511-14,3-1-511-17ಬಿ	6500
74	521	ಕೆ.ಇ.ಬಿ ಕ್ವಾಟರ್ಸ್ ಕ್ರಾಸ್	3-1-521-77,3-1-521-78,3-1-521-82,3-1-521-80,3-1-521-79	6500

75	105	ಪೋಲೀಸ್ ಕ್ವಾಟ್ರಸ್	3-1-105-11,3-1-105-8,3-1-105-6,3-1-105-2,3-1-105-3ಎ,3-1-105-9,3-1-105-3ಬಿ,3-1-105-5,3-1-105-10,3-1-105-12,3-1-105-7,3-1-105-1,4	6500
76	106	ಸ್ವೇಡಿಯಂ ರಸ್ತೆ	3-1-106-1,3-1-106-25ಎ,3-1-106-11,3-1-106-27,3-1-106-43ಎ,3-1-106-43ಬಿ,3-1-106-45,3-1-106-49ಬಿ,3-1-106-41,3-1-106-16ಎ	6500
ವಾರ್ಡ್.ನಂ 03 ಬ್ಲಾಕ್.ನಂ 02 ರ ಸಾಗರ ರಸ್ತೆ				
77	88	ಸೊರಬ ಸಾಗರ ರಸ್ತೆ	3-2-88-79ಎ,3-2-88-87,3-2-88-81ಬಿ,3-2-88-83,3-2-88-85ಬಿ,3-2-88-79ಬಿ,3-2-88-84,3-2-88-82,3-2-88-86,3-2-88-80ಎ,3-2-88-80ಬಿ,3-2-88-85ಎ,3-2-88-81ಎ.	6500
78	106	ಸ್ವೇಡಿಯಂ ರಸ್ತೆ	3-2-106-61ಎ,3-2-106- 69ಬಿ,3-2-106-61ಬಿ.	6500
79	112	ಎ.ಪಿ.ಎಂ.ಸಿ	3-2-112-4,3-2-112-2,	6500
80	513	2ನೇ ಕ್ರಾಸ್ (ಕಾನಕೇರಿ)	3-2-513-3,3-2-513-1,3-2-513-5,	6500
81	518	1ನೇ ಮುಖ್ಯ ರಸ್ತೆ (ಸಾರ್ವಜನಿಕ ಆಸ್ಪತ್ರೆ)	3-2-518-8,3-2-518-6	6500
ವಾರ್ಡ್.ನಂ 04 ಬ್ಲಾಕ್.ನಂ 01 ರ ರಾಘವೇಂದ್ರ ಬಡಾವಣೆ				
82	5	ಪಿ.ಎಲ್.ಡಿ ಬ್ಯಾಂಕ್ ರಸ್ತೆ	4-1-5-24ಬಿ,4-1-5-30,4-1-5-7ಬಿ,4-1-5-14,4-1-5-10ಬಿ,4-1-5-25,4-1-5-7ಎ,4-1-5-21ಎ,4-1-5-15,4-1-5-29ಬಿ,4-1-5-27,4-1-5-31,4-1-5-17ಬಿ,4-1-5-17,4-1-5-18,4-1-5-19,4-1-5-4,4-1-5-20ಬಿ,4-1-5-23,4-1-5-6ಎ,4-1-5-34,4-1-5-10ಎ,4-1-5-23ಎ,4-1-5-3,4-1-5-5,4-1-5-33,4-1-5-21ಸಿ,4-1-5-24ಎ,4-1-5-32,4-1-5-9,4-1-5-1,	6000
83	6	ಜಿ.ಎಲ್.ಆರ್.ಟ್ಯಾಂಕ್ ರಸ್ತೆ	4-1-6-1ಎ,4-1-6-3ಎ,4-1-6-3ಬಿ,4-1-6-1ಬಿ	6000

84	104	ಬೂಟಿವೀರಸ್ವಾಮಿ ರಸ್ತೆ	4-1-104-11,4-1-104-13,4-1-104-17ಬಿ,4-1-104-7,4-1-104-23,4-1-104-27,4-1-104-33,4-1-104-1ಸಿ,4-1-104-15,4-1-104-17ಎ,4-1-104-25,4-1-104-9,4-1-104-5,4-1-104-3,4-1-104-1ಎ,4-1-104-29,4-1-104-31ಎ,4-1-104-31ಬಿ	6000
85	106	ಸ್ವೇಡಿಯಂ ರಸ್ತೆ	4-1-106-4ಎ,4-1-106-2ಎ,4-1-106-4ಬಿ4-1-106-,6,4-1-106-2	6000
86	501	1ನೇ ಕ್ರಾಸ್	4-1-501-7,4-1-501-34,4-1-501-38ಎ,4-1-501-16,4-1-501-17,4-1-501-8,4-1-501-35,4-1-501-19,4-1-501-6ಎ,4-1-501-32,4-1-501-22,4-1-501-36,4-1-501-28,4-1-501-9ಎ,4-1-501-37,4-1-501-23,4-1-501-26ಬಿ,4-1-501-29,4-1-501-26ಎ,4-1-501-14,4-1-501-21,4-1-501-25,4-1-501-20,4-1-501-24	6000
87	502	2ನೇ ಮುಖ್ಯ ರಸ್ತೆ (ಕಾನಕೇರಿ)	4-1-502 -2ಎ,4-1-502 -3,4-1-502 -1,4-1-502 -2ಸಿ,4-1-502 -2ಬಿ,4-1-502-4	6000
88	505	2ನೇ ಕ್ರಾಸ್ (ಕಾನಕೇರಿ)	4-1-505-58,4-1-505-42,4-1-505-57,4-1-505-56,4-1-505-59,4-1-505-47,4-1-505-57,4-1-505-53,4-1-505-50,4-1-505-41,4-1-505-48,4-1-505-51,4-1-505-52,4-1-505-49,4-1-505-45,4-1-505-43,4-1-505-46,4-1-505-55,	6000
ವಾರ್ಡ್.ನಂ 04 ಬ್ಲಾಕ್.ನಂ 02 ರ ಗುರುಭವನ ರಸ್ತೆ				
89	4	ಗುರುಭವನ ರಸ್ತೆ	4-2-4-36,4-2-4-38,4-2-4-3,4-2-4-29,4-2-4-37,4-2-4-39,4-2-4-20,4-2-4-8ಎ,4-2-4-12ಬಿ,4-2-4-13,4-2-4-6ಸಿ,4-2-4-40,4-2-4-10ಬಿ,4-2-4-6ಎ,4-2-4-17ಎ,4-2-4-17ಬಿ,4-2-4-31,4-2-4-35,4-2-4-33,4-2-4-8ಬಿ	6000
90	6	ಜಿ.ಎಲ್.ಆರ್.ಟ್ಯಾಂಕ್ ರಸ್ತೆ	4-2-6-2,4-2-6-4	6000

91	102	ಹೌಸಿಂಗ್ ಬೋರ್ಡ್ ಕಾಲೋನಿ	4-2-102- 26,4-2-102-36,4-2-102-38ಸಿ,4-2-102-50,4-2-102-40,4-2-102-20,4-2-102-4ಎ,4-2-102-64ಎ,4-2-102-10,4-2-102-32,4-2-102-38ಬಿ,4-2-102-18,4-2-102-6,4-2-102-28ಎ,4-2-102-34ಬಿ,4-2-102-62,4-2-102-2ಬಿ,4-2-102-4,4-2-102-34ಎ,4-2-102-42,4-2-102-60,4-2-102-44,4-2-102-38ಎ,4-2-102-16,4-2-102-64ಬಿ,4-2-102-52,4-2-102-30,4-2-102-8,4-2-102-28ಬಿ	6000
92	103	ಪಾರ್ವತಿ ದೇವಸ್ಥಾನ ರಸ್ತೆ	4-2-103-2,4-2-103-4,4-2-103-14,4-2-103-18,4-2-103-16ಎ,4-2-103-6,4-2-103-10,4-2-103-16ಬಿ,4-2-103-12	6000
93	507	2ನೇ ಮುಖ್ಯ ರಸ್ತೆ (ಕಾನಕೇರಿ)	4-2-507-20ಎ	6000
94	508	3ನೇ ಮುಖ್ಯ ರಸ್ತೆ (ಕಾನಕೇರಿ)	4-2-508-38,4-2-508-39,4-2-508-36,4-2-508-40,4-2-508-35,4-2-508-41	6000
95	511	2ನೇ ಕ್ರಾಸ್ (ಗುರುಭವನ ಹಿಂಬಾಗ)	4-2-511-5ಎ, 4-2-511-16ಬಿ, 4-2-511-10,4-2-511- 12,4-2-511-8,4-2-511-15, .4-2-511-2.4-2-511-6.4-2-511-3.4-2-511-4.14.4-2-511-16ಎ.4-2-511-18.4-2-511-5ಬಿ.4-2-511-9	6000
96	512	2ನೇ ಎ ಕ್ರಾಸ್ (ಕಾನಕೇರಿ)	4-2-512-25.4-2-512-30.4-2-512-22.4-2-512-31.4-2-512-29.4-2-512-25ಬಿ.4-2-512-32ಎ.4-2-512-20.4-2-512-21ಬಿ.4-2-512-27.4-2-512-20ಎ.4-2-512-25ಎ.	6000
97	514	3ನೇ ಮುಖ್ಯ ರಸ್ತೆ ( ಹೌಸಿಂಗ್ ಬೋರ್ಡ್)	4-2-514-49.4-2-514-52.4-2-514-46.4-2-514-48.4-2-514-47ಎ.4-2-514-56ಬಿ.4-2-514-53.4-2-514-47ಬಿ.4-2-514-55.4-2-514-44.4-2-514-54.4-2-514-51.4-2-514-56ಎ.4-2-514-432ಎ.4-2-514-43ಬಿ.4-2-514-50.	6000
98	515	3ನೇ ಮುಖ್ಯ ರಸ್ತೆ ( ಹೌಸಿಂಗ್ ಬೋರ್ಡ್)	4-2-515-64.4-2-515-62.4-2-515-57ಬಿ.4-2-515-57ಎ.4-2-515-65.4-2-515-59ಬಿ.4-2-515-63.4-2-515-68.4-2-515-61.4-2-515-60.4-2-515-66.4-2-515-59ಎ.4-2-515-67.4-2-515-58.	6000

ವಾರ್ಡ್.ನಂ 05 ಬ್ಲಾಕ್.ನಂ 01				
99	5	ಜಿ.ಎಲ್.ಎಸ್.ಆರ್.ಟ್ಯಾಂಕ್ ರಸ್ತೆ	5-1-5-8,5-1-5-20.5-1-5-30.5-1-5-26ಎ,5-1-5-27,5-1-5-27ಎ,5-1-5-20ಎ,5-1-5-34,5-1-5-38,5-1-5-25ಬಿ,5-1-5-29ಎ,5-1-5-27,5-1-5-42,5-1-5-32,5-1-5-22,5-1-5-29ಬಿ,5-1-5-29ಸಿ	6500
100	502	2 ನೇ ಮುಖ್ಯರಸ್ತೆ (ಕಾನಕೇರಿ)	5-1-502-37ಸಿ,5-1-502-35ಬಿ,5-1-502-35ಸಿ,5-1-502- 35ಎ,5-1-502-37ಎ,5-1-502-37ಬಿ	6500
101	503	3 ನೇ ಮುಖ್ಯರಸ್ತೆ (ಕಾನಕೇರಿ)	5-1-503-44	6500
ವಾರ್ಡ್.ನಂ 05 ಬ್ಲಾಕ್.ನಂ 02 ರ ಜಿ.ಎಲ್.ಆರ್.ಟ್ಯಾಂಕ್ ರಸ್ತೆ				
102	4	ಗುರುಭವನ ರಸ್ತೆ	5-2-4-46,5-2-4-45ಬಿ,5-2-4-45ಎ,5-2-4-45ಸಿ	6500
103	6	ಜಿ.ಎಲೆ,ಎಸ್.ಆರ್ ರೋಡ್	5-2-6-1ಸಿ	6500
104	7	ಹಳೇಕೋರ್ಟ್ ರಸ್ತೆ	5-2-7-1ಬಿ,5-2-7-5,5-2-7- 9,5-2-7-28,5-2-7-30,5-2-7-34,5-2-7-13ಎ,5-2-7-38,5-2-7-17,5-2-7-14,5-2-7-12,5-2-7-36,5-2-7-6,5-2-7-20,5-2-7-13ಬಿ,5-2-7-8,5-2-7-15ಬಿ,5-2-7-37,5-2-7-16,5-2-7-10,5-2-7-33,5-2-7-15,5-2-7-13ಸಿ,5-2-7-26,5-2-7-22,5-2-7-40,5-2-7-18,5-2-7-35,5-2-7-24,5-2-7-1ಎ,5-2-7-31,5-2-7-11.5-2-7-29.5-2-7-35ಎ.5-2-7-27.5-2-7-23.5-2-7-19.5-2-7-21.5-2-7-3.5-2-7-7.5-2-7-25.5-2-7-39	6500

105	12	ಮರೂರು ರೋಡ್	5-2-12-12ಎ.5-2-12-21.5-2-12-13.5-2-12-22.5-2-12-7.5-2-12-14.5-2-12-16.5-2-12-16.5-2-12-15.5-2-12-25.5-2-12-12ಬಿ.5-2-12-20.5-2-12-26.5-2-12-10.5-2-12-18.5-2-12-12ಸಿ.5-2-12-3.5-2-12-23.5-2-12-17.5-2-12-9.5-2-12-2.5-2-12-4.5-2-12-19.5-2-12-24.5-2-12-11.5-2-12-6.5-2-12-6ಎ.5-2-12-1.5-2-12-5.5-2-12-8.	6500
ವಾರ್ಡ್.ನಂ 06 ಬ್ಲಾಕ್.ನಂ 01				
106	2	ಸೊರಬ ದಿಂದ ಶಿವಮೊಗ್ಗ ರೋಡ್	6-1-2-68ಎ.6-1-2-2ಈ.6-1-2-98.6-1-2-44.6-1-2-70.6-1-2-78ಬಿ.6-1-2-74.6-1-2-54.6-1-2-80.6-1-2-2ಡಿ.6-1-2-66.6-1-2-4.6-1-2-32.6-1-2-56ಬಿ.6-1-2-56ಸಿ.6-1-2-68ಸಿ.6-1-2-77ಎ.6-1-2-76.6-1-2-34.6-1-2-77ಬಿ.6-1-2-82.6-1-2-56ಎ.6-1-2-90.6-1-2-102.6-1-2-52.6-1-2-18.6-1-2-94ಬಿ.6-1-2-96.6-1-2-99.6-1-2-97.6-1-2-2ಸಿ.6-1-2-30.6-1-2-99ಎ.6-1-2-58.6-1-2-47.6-1-2-98ಬಿ.6-1-2-94ಸಿ.6-1-2-48.6-1-2-92ಸಿ.6-1-2-92ಡಿ.6-1-2-50.6-1-2-51.6-1-2-8.6-1-2-16.6-1-2-68ಬಿ.6-1-2-92ಬಿ.6-1-2-95.6-1-2-40ಬಿ.6-1-2-42ಬಿ.6-1-2-78ಎ.6-1-2-26.6-1-2-88.6-1-2-94ಎ.6-1-2-84.6-1-2-40ಎ.6-1-2-42ಎ.6-1-2-28.6-1-2-2ಎ.6-1-2-98ಎ.6-1-2-22.6-1-2-99ಬಿ.6-1-2-72.6-1-2-2ಬಿ.6-1-2-38.6-1-2-53.6-1-2-20.6-1-2-36ಎ.6-1-2-46.6-1-2-10.6-1-2-100.6-1-2-92ಎ.6-1-2-36.6-1-2-12.6-1-2-14.6-1-2-86.6-1-2-24	9000
107	7	ಹಳೇಕೋರ್ಟ್ ರಸ್ತೆ ಪಿಡಿ ನಂ7	6-1-7-9.6-1-7-5.6-1-7-19ಎ.6-1-7-19ಬಿ.6-1-7-1.6-1-7-17	9000
108	8	ರಸ್ತೆ ನಂ.8. (ನಾಮದೇವಗಲ್ಲಿ)	6-1-8-9.6-1-8-5.6-1-8-19ಎ.6-1-8-19ಬಿ.6-1-8-1.6-1-8-17	6500

109	502	1 ನೇ ಮೈನ್ ರೋಡ್ (ಮುಖ್ಯರಸ್ತೆ )	6-1-502-5ಎ.6-1-502-6.6-1-502-4.6-1-502-5ಬಿ.6-1-502-8.6-1-502-3.6-1-502-2.6-1-502-2ಎ.6-1-502-7.6-1-502-1	9000
110	504	3ನೇ ಮೈನ್ ರೋಡ್ (ಮುಖ್ಯರಸ್ತೆ )(ಮುಖ್ಯರಸ್ತೆ )	6-1-504-5	9000
111	505	2 ನೇ ಮೈನ್ ರೋಡ್ (ಮುಖ್ಯರಸ್ತೆ )	6-1-505-13.6-1-505-16.6-1-505-11.6-1-505-19.6-1-505-17.6-1-505-10ಎ.6-1-505-12.6-1-505-18.6-1-505-20.6-1-505-10ಬಿ.6-1-505-14	9000
112	506	4 ನೇ ಮೈನ್ ರೋಡ್ (ಮುಖ್ಯರಸ್ತೆ )	6-1-506-22ಎ.6-1-506-24.6-1-506-21.6-1-506-22.6-1-506-26.6-1-506-28.6-1-506-25.6-1-506-27	9000
113	507	5 ನೇ ಮೈನ್ ರೋಡ್ (ಮುಖ್ಯರಸ್ತೆ )	6-1-507-30ಬಿ.6-1-507-36.6-1-507-42.6-1-507-43.6-1-507-37.6-1-507-38.6-1-507-33ಎ.6-1-507-30ಎ.6-1-507-31.6-1-507-32.6-1-507-33ಬಿ.6-1-507-29.6-1-507-39ಬಿ.6-1-507-41ಎ.6-1-507-34.6-1-507-40.6-1-507-35.6-1-507-41ಬಿ.6-1-507-39ಎ.	9000
114	509	6 ನೇ ಮೈನ್ ರೋಡ್ (ಮುಖ್ಯರಸ್ತೆ )	6-1-509-48.6-1-509-47.6-1-509-46.6-1-509-44ಎ.6-1-509-45.6-1-509-44ಬಿ	9000
115	510	4ನೇ ಕ್ರಾಸ್ (ಅಂಜನೇಯದೇವಸ್ಥಾನ ಹಿಂಬಾಗ)	6-1-510-51-54-77ಬಿ.6-1-510-64.6-1-510-71ಎ.6-1-510-50.6-1-510-72ಎ6-1-510-78.6-1-510-65.6-1-510-79ಬಿ.6-1-510-68.6-1-510-67.6-1-510-62.6-1-510-49ಎ.6-1-510-79ಎ.6-1-510-66.6-1-510-59.6-1-510-63.6-1-510-76.6-1-510-55.6-1-510-69.6-1-510-56.6-1-510-58.6-1-510-52.6-1-510-74.6-1-510-75.6-1-510-71.6-1-510-61.6-1-510-73ಎ.6-1-510-60.6-1-510-49ಬಿ.6-1-510-80.6-1-510-53.6-1-510-57.6-1-510-77ಎ.6-1-510-72ಬಿ.6-1-510-70.6-1-510-73ಬಿ	9000

116	511	7 ನೇ ಮೈನ್ ರೋಡ್ (ಮುಖ್ಯರಸ್ತೆ )	6-1-511-82ಬಿ.6-1-511-82ಎ.6-1-511-84ಎ.6-1-511-81.6-1-511-84ಬಿ.6-1-511-83	9000
117	512	5 ನೇ ಮೈನ್ ರೋಡ್ (ಮುಖ್ಯರಸ್ತೆ )	6-1-512-86.6-1-512-87.6-1-512-89.6-1-512-92.6-1-512-94.6-1-512-91.6-1-512-88.6-1-512-93.6-1-512-85.6-1-512-90	9000
118	513	6 ನೇ ಕ್ರಾಸ್ (ಮರೂರು ರಸ್ತೆ)	6-1-513-121.6-1-513-111.6-1-513-113.6-1-513-116.6-1-513-112.6-1-513-118.6-1-513-120.6-1-513-115.6-1-513-107.6-1-513-108.6-1-513-110.6-1-513-117.6-1-513-122.6-1-513-119.6-1-513-114.6-1-513-109	9000
119	516	10 ನೇ ಮೈನ್ ರೋಡ್ (ಮುಖ್ಯರಸ್ತೆ )	6-1-516-103ಬಿ.6-1-516-105ಎ.6-1-516-105ಡಿ.6-1-516-105ಬಿ.6-1-516-103ಸಿ.6-1-516-105ಸಿ.6-1-516-103ಎ.6-1-516-103ಡಿ.	9000
120	517	5 ನೇ ಎ ಕ್ರಾಸ್ (ಮುಖ್ಯರಸ್ತೆ )	6-1-517-96.6-1-517-101.6-1-517-95.6-1-517-104.6-1-517-99.6-1-517-98.6-1-517-102.6-1-517-97.6-1-517-100.6-1-517-106	9000
ವಾರ್ಡ್ ನಂ6.6 ಬ್ಲಾಕ್ ನಂ2				
121	1	ಸೊರಬ ದಿಂದ ಶಿರಶಿ ರೋಡ್()	6-2-1-43.6-2-1-67.6-2-1-19.6-2-1-13ಬಿ.6-2-1-107.6-2-1-89 ಬಿ.6-2-1-41ಎ.6-2-1-49ಬಿ.6-2-1-71ಎ.6-2-1-83.6-2-1-91.6-2-1-69ಎ.6-2-1-7ಬಿ.6-2-1-37.6-2-1-13ಬಿ.6-2-1-103.6-2-1-77ಎ.6-2-1-13ಎ.6-2-1-31ಬಿ.6-2-1-25ಎ.6-2-1-17.6-2-1-87.6-2-1-49ಎ.6-2-1-99.6-2-1-31ಎ.6-2-1-47ಬಿ.6-2-1-9.6-2-1-21.6-2-1-97.6-2-1-1ಎ.6-2-1-71ಬಿ.6-2-1-85ಬಿ.6-2-1-81ಬಿ.6-2-1-101.6-2-1-39.6-2-1-75.6-2-1-71.6-2-1-13ಸಿ.6-2-1-1ಬಿ.6-2-1-131.6-2-1-27ಎ.6-2-1-59.6-2-1-7ಎ.6-2-1-25ಬಿ.6-2-1-15.6-2-1-3ಎ.6-2-1-95.6-2-1-89ಎ.6-2-1-69ಬಿ.6-2-1-41ಬಿ.6-2-1-69ಸಿ.6-2-1-11.6-2-1-27ಬಿ.6-2-1-73.6-2-1-53.6-2-1-33.6-2-1-47ಎ.6-2-1-57.6-2-1-85ಎ.6-2-1-31ಬಿ.6-2-1-81ಎ.6-2-1-55.6-2-1-35.6-2-1-69.6-2-1-109.6-2-1-23.6-2-1-29.6-2-1-108.6-2-1-5.6-2-1-3ಸಿ.6-2-1-93.6-2-1-105.6-2-1-79.6-2-1-99ಎ.6-2-1-1ಸಿ.6-2-1-45.6-2-1-76.6-2-1-77ಬಿ.	7000



122	7	ಹಳೇಕೋರ್ಟ್ ರೋಡ್ (ಚಾಮರಾಜಪೇಟೆ)	6-2-7-2.6-2-7-29ಎ.6-2-7-4.6-2-7-32.6-2-7-2ಎ.6-2-7-32ಎ.	6000
123	108	ಮಡಿವಾಳರ ಕೇರಿ ರೋಡ್	6-2-108-14.6-2-108-15.6-2-108-5ಬಿ.6-2-108-5ಎ.6-2-108-7.6-2-108-5ಸಿ.6-2-108-13.6-2-108-11.	5000
124	520	1 ನೇ ಕ್ರಾಸ್ (ಮಡಿವಾಳರ ಕೇರಿ )	6-2-520-16.6-2-520-4.6-2-520-11.6-2-520-5.6-2-520-2.6-2-520-10.6-2-520-15.6-2-520-9.6-2-520-13.6-2-520-3.6-2-520-14.6-2-520-7ಎ.6-2-520-1.6-2-520-6.6-2-520-7ಬಿ.6-2-520-8.6-2-520-12.	5000
125	521	4 ನೇ ಮೈನ್ ರೋಡ್ (ಮಡಿವಾಳರ ಕೇರಿ)	6-2-521-32 ಎ.6-2-521-34ಬಿ.6-2-521-46.6-2-521-26.6-2-521-31.6-2-521-35.6-2-521-29.6-2-521-41.6-2-521-41ಎ.6-2-521-41ಬಿ.6-2-521-37ಎ.6-2-521-36ಎ.6-2-521-36ಬಿ.6-2-521-44ಬಿ.6-2-521-38.6-2-521-45.6-2-521-34ಎ.6-2-521-32ಬಿ.6-2-521-28.6-2-521-25.6-2-521-43.6-2-521-42.6-2-521-17.6-2-521-40.6-2-521-44ಎ.6-2-521-39.6-2-521-30.6-2-521-33.6-2-521-27.6-2-521-37.	5000
126	522	2ನೇ ಕ್ರಾಸ್ ರೋಡ್ ಮಡಿವಾಳರ ಕೇರಿ		5000
ವಾರ್ಡ್ ನಂ7.7 ಬ್ಲಾಕ್ ನಂ1				
127	2	ಸೊರಬ ಶಿವಮೊಗ್ಗ ರಸ್ತೆ (ರಂಗನಾಥ ಸ್ವಾಮಿ ದೇವಸ್ಥಾನದಿಂದ ಅಂಜನೇಯದೇವಸ್ಥಾನದವರೆಗೆ)	7-1-2-11.7-1-2-13.7-1-2-49ಸಿ.7-1-2-1.7-1-2-19.7-1-2-3.7-1-2-41.7-1-2-55ಬಿ.7-1-2-33ಎ.7-1-2-49ಎಪ್.7-1-2-49ಡಿ.7-1-2-61ಸಿ.7-1-2-35.7-1-2-53ಡಿ.7-1-2-57.7-1-2-95.7-1-2-49ಎ.7-1-2-83ಎ.7-1-2-97.7-1-2-79.7-1-2-87.7-1-2-91ಎ.7-1-2-71ಎ.7-1-2-27.7-1-2-21.7-1-2-49ಬಿ.7-1-2-49ಈ.7-1-2-37.7-1-2-61ಬಿ.7-1-2-59ಬಿ.7-1-2-85.7-1-2-81.7-1-2-15.7-1-2-29.7-1-2-5.7-1-2-71.7-1-2-63.7-1-2-33ಬಿ.7-1-2-55ಎ.7-1-2-75.7-1-2-11ಸಿ.7-1-2-31ಬಿ.7-1-2-25.7-1-2-7.7-1-2-53ಎ.7-1-2-43.7-1-2-65.7-1-2-17ಎ.7-1-2-51.7-1-2-23.7-1-2-47.7-1-2-71.7-1-2-ಬಿ.7-1-2-91.7-1-2-69.7-1-2-96ಎ.7-1-2-31ಎ.7-1-2-45.7-1-2-117ಬಿ.7-1-2-83.7-1-2-73.7-1-2-53ಸಿ.7-1-2-53ಬಿ.7-1-2-39.7-1-2-67.7-1-2-89.7-1-2-59ಎ.7-1-2-71ಡಿ	9000

128	502	3ನೇ ಮುಖ್ಯರಸ್ತೆ	7-1-502-6,7-1-502-7.7-1-502-11.7-1-502-3.7-1-502-2.7-1-502-4.7-1-502-16.7-1-502-12.7-1-502-13.7-1-502-15.7-1-502-1.7-1-502-8.7-1-502-10.7-1-502-5.7-1-502-9.7-1-502-147	9000
129	508	4ನೇ ಮುಖ್ಯರಸ್ತೆ	7-1-508-93	9000
ವಾರ್ಡ್ ನಂ7.7ಬ್ಲಾಕ್ ನಂ2				
130	1	ಸೊರಬ ಸಿರ್ಸಿರಸ್ತೆ	7-2-1-66.7-2-1-112.7-2-1-26.7-2-1-72.7-2-1-82.7-2-1-102.7-2-1-84.7-2-1-46.7-2-1-36ಎ,7-2-1-34.7-2-1-18.7-2-1-44.7-2-1-50.7-2-1-60ಎ,7-2-1-62ಎ,7-2-1-74.7-2-1-124.7-2-1-100.7-2-1-8.7-2-1-114.7-2-1-30ಬಿ,7-2-1-86.7-2-1-34ಬಿ,7-2-1-32ಎ,7-2-1-42.7-2-1-40.7-2-1-60ಬಿ,7-2-1-56.7-2-1-12.7-2-1-130.7-2-1-24ಎ,7-2-1-22.7-2-1-52.7-2-1-62ಬಿ,7-2-1-24ಬಿ,7-2-1-30ಎ,7-2-1-14.7-2-1-16.7-2-1-98.7-2-1-34ಬಿ,7-2-1-48.7-2-1-64.7-2-1-6.7-2-1-34ಎ,7-2-1-92.7-2-1-20ಬಿ.7-2-1-88.7-2-1-132.7-2-1-58ಎ,7-2-1-54.7-2-1-38.7-2-1-36ಬಿ,7-2-1-80.7-2-1-76.7-2-1-70.7-2-1-58ಬಿ,7-2-1-32ಬಿ,7-2-1-2.7-2-1-10.7-2-1-90.7-2-1-134.7-2-1-28.7-2-1-84.7-2-1-78.7-2-1-20ಎ,7-2-1-104.7-2-1-136	8000
131	504	1 ನೇ ತಿರುವು (ಸೊಪ್ಪಿನಕೇರಿ)	7-2-504-2,7-2-504-1,7-2-504-4,7-2-504-7,7-2-504-3,7-2-504-26ಎ,7-2-504-6,7-2-504-5	8000
132	505	1 ನೇ ಮೈನ್ (ಗಣಪತಿ ಟೆಂಪಲ್ ರೋಡ್)	7-2-505-28ಬಿ,7-2-505-28 ಎ	8000

133	506	ನಾಮದೇವಗಲ್ಲಿ	7-2-506-23,7-2-506-24,7-2-506-30,7-2-506-33,7-2-506-13ಬಿ,7-2-506-25,7-2-506-21,7-2-506-14,7-2-506-13,7-2-506-32ಬಿ,7-2-506-19,7-2-506-32ಎ,7-2-506-20,7-2-506-29,7-2-506-27,7-2-506-15,7-2-506-16,7-2-506-10,7-2-506-22,7-2-506-18,7-2-506-28,7-2-506-31,7-2-506-26ಎ,7-2-506-12,7-2-506-11,7-2-506-26ಬಿ,7-2-506-134	8000
ವಾರ್ಡ್ ನಂ7.7ಬ್ಲಾಕ್ ನಂ3				
134	1	ಸೊರಬ ಸಿರ್ಸಿರಸ್ತೆ	7-3-1-107,7-3-1-117,7-3-1-111,7-3-1-118,7-3-1-131,7-3-1-125ಎ,7-3-1-125ಬಿ,7-3-1-135,7-3-1-133ಎ,7-3-1-121,7-3-1-123,7-3-1-127,7-3-1-115,7-3-1-111ಎ,7-3-1-128,7-3-1-133ಬಿ,7-3-1-122,7-3-1-126,7-3-1-120,7-3-1-129,7-3-1-119,7-3-1-116,7-3-1-109,7-3-1-113,	7500
135	108	ಮಡಿವಾಳರ ಕೇರಿ ರೋಡ್	7-3-108-4ಬಿ.7-3-108-4ಸಿ,7-3-108-4ಡಿ,7-3-108-4 ಎ,7-3-108-6,7-3-108-22,7-3-108-24,7-3-108-2ಬಿ	5000
136	507	1ನೇ ಮೈನ್ (ಮಡಿವಾಳರ ಕೇರಿ )	7-3-507-4,7-3-507-8,7-3-507-6,7-3-507-3,7-3-507-5,7-3-507-7,7-3-507-1	5000
ವಾರ್ಡ್ ನಂ8.8ಬ್ಲಾಕ್ ನಂ1				
137	9	ಮಾರ್ಕೇಟ್ ರೋಡ್	8-1-9-19,8-1-9-11	6000

138	11	ಚಿಕ್ಕಪೇಟೆ ರಸ್ತೆ	8-1-11-65ಸಿ,8-1-11-75ಎ,8-1-11-7,8-1-11-71,8-1-11-40ಎ,8-1-11-42ಎ,8-1-11-60ಎ,8-1-11-60ಸಿ,8-1-11-62ಎ.8-1-11-5.8-1-11-22ಬಿ,8-1-11-25,8-1-11-27ಎ,8-1-11-69ಎ,8-1-11-16,8-1-11-10,8-1-11-35,8-1-11-73,8-1-11-36ಬಿ,8-1-11-32,8-1-11-9,8-1-11-64,8-1-11-29ಎ,8-1-11-23,8-1-11-39,8-1-11-31ಎ.8-1-11-44,8-1-11-41,8-1-11-67,8-1-11-28,8-1-11-61,8-1-11-22ಎ,8-1-11-53,8-1-11-2ಬಿ,8-1-11-38,8-1-11-51,8-1-11-30,8-1-11-33,8-1-11-8,8-1-11-12ಎ,8-1-11- 65ಎ,8-1-11-11,8-1-11-50,8-1-11-31ಬಿ,8-1-11-52,8-1-11-14,8-1-11-42ಬಿ,8-1-11-48,8-1-11-18,8-1-11-21,8-1-11-60ಬಿ,8-1-11-15,8-1-11-58,8-1-11- 42ಸಿ,8-1-11-45,8-1-11-75ಬಿ,8-1-11-29ಡಿ,8-1-11-26,8-1-11-19ಬಿ,8-1-11-3,8-1-11-69ಬಿ,8-1-11-24,8-1-11-43,8-1-11-65ಬಿ,8-1-11-56,8-1-11-42ಡಿ,8-1-11-54,8-1-11-12ಬಿ,8-1-11-19ಎ,8-1-11-40ಬಿ,8-1-11-62ಬಿ,8-1-11-63,8-1-11-13,8-1-11-27ಬಿ,8-1-11-2ಸಿ,8-1-11-36ಎ,8-1-11-17,8-1-11-20,8-1-11-24,8-1-11-46,	6000
139	13	ಮಸೀದಿರೋಡ್	8-1-13-33ಸಿ	6000
140	502	ಗುರುಮಂದಿರಕೇರಿ	8-1-502-7,8-1-502-12,8-1-502-16,8-1-502-17,8-1-502-8,8-1-502-9,8-1-502-15,8-1-502-19,8-1-502-27,8-1-502-11,8-1-502-10,8-1-502-21,8-1-502-13,8-1-502-5,8-1-502-18,8-1-502-24,8-1-502-28,8-1-502-2,8-1-502-4,8-1-502-22,8-1-502-14,8-1-502-3,8-1-502-25,8-1-502-1,8-1-502-23,8-1-502-20,8-1-502-6,8-1-502-26	5000
ವಾರ್ಡ್ ನಂ9.9 ಬ್ಲಾಕ್ ನಂ1 ಕಸಿಮಾವಿನಕೊಪ್ಪಲು				
141	11	ಚಿಕ್ಕಪೇಟೆರೋಡ್	9-1-11-70,9-1-11-66,9-1-11-76,9-1-11-72	6000
142	13	ಮಸೀದಿ ರೋಡ್	9-1-13-38ಎ,9-1-13-38ಬಿ,9-1-13-36,9-1-13-37	6000

143	501	1 ನೇ ಬ್ಲಾಕ್ 2ನೇ ಮುಖ್ಯರಸ್ತೆ (ಮಾರ್ಕೆಟ್ ರೋಡ್)	9-1-501-7,9-1-501-8,9-1-501-2,9-1-501-3,9-1-501-5,9-1-501-1ಬಿ,9-1-501-6,9-1-501-1ಎ,9-1-501-10,9-1-501-4,9-1-501-9,9-1-501-7ಎ.	6000
144	502	1 ನೇ ಬ್ಲಾಕ್ 3ನೇ ಮುಖ್ಯರಸ್ತೆ (ಮಾರ್ಕೆಟ್ ರೋಡ್)	9-1-502-21ಎ,9-1-502-27ಎ,9-1-502-27,9-1-502-36,9-1-502-37,9-1-502-38,9-1-502-39,9-1-502-29,9-1-502-32,9-1-502-34,9-1-502-40,9-1-502-23ಎ,9-1-502-28,9-1-502-33,9-1-502-41ಬಿ,9-1-502-35,9-1-502-24ಬಿ,9-1-502-24ಎ,9-1-502-26.	6000
145	503	1 ನೇ ಬ್ಲಾಕ್ 1ನೇ ಕ್ರಾಸ್ (ಮಾರ್ಕೆಟ್ ರೋಡ್)	9-1-503-15,9-1-503-12ಎ,9-1-503-12ಬಿ,9-1-503-19ಎ,9-1-503-14ಸಿ,9-1-503-17,9-1-503-20,9-1-503-16ಎ,9-1-503-19ಬಿ,9-1-503-13,9-1-503-18,9-1-503-11,9-1-503-14ಎ,9-1-503-43,9-1-503-14ಬಿ,9-1-503-16ಬಿ,9-1-503-44	6000
146	504	1 ನೇ ಮೈನ್ (ಮಾರ್ಕೆಟ್ ರೋಡ್)	9-1-504-23ಎ	6000
147	505	1ನೇ ಬ್ಲಾಕ್ 2 ನೇ ಕ್ರಾಸ್ (ಮಾರ್ಕೆಟ್ ರೋಡ್)	9-1-505-1ಬಿ,9-1-505-15,9-1-505-27ಬಿ,9-1-505-29,9-1-505-3ಬಿ,9-1-505-5,9-1-505-21,9-1-505-25,9-1-505-3ಎ,9-1-505-45,9-1-505-7,9-1-505-9ಎ,9-1-505-41,9-1-505-1ಡಿ,9-1-505-13,9-1-505-19,9-1-505-9ಬಿ,9-1-505-37,9-1-505-49,9-1-505-11,9-1-505-35ಬಿ,9-1-505-27ಎ,9-1-505-43,9-1-505-69,9-1-505-17,9-1-505-1ಎ,9-1-505-1ಸಿ,9-1-505-23,9-1-505-35ಎ,9-1-505-33,9-1-505-31,9-1-505-37.	6000
ವಾರ್ಡ್ ನಂ 9. ಬ್ಲಾಕ್ ನಂ 2 ಕಸಿಮಾವಿನಕೊಪ್ಪಲು				

148	505	2 ನೇ ಬ್ಲಾಕ್ 2 ನೇ ಕ್ರಾಸ್	9-2-505-8,9-2-505-50,9-2-505-2,9-2-505-24,9-2-505-12,9-2-505-26,9-2-505-36,9-2-505-42,9-2-505-22,9-2-505-38ಎ,9-2-505- 6,9-2-505-48,9-2-505-44,9-2-505-18,9-2-505-10,9-2-505-20,9-2-505-30ಬಿ,9-2-505-16,9-2-505-40,9-2-505-14,9-2-505-32,9-2-505-24ಎ,9-2-505-34,9-2-505-45,9-2-505-7,9-2-505-9ಎ,9-2-505-41,9-2-505-1ಡಿ,9-2-505-13,9-2-505-19,9-2-505-9ಬಿ,9-2-505-37,9-2-505-49,9-2-505-11,9-2-505-35ಬಿ,9-2-505-27ಎ,9-2-505-43,9-2-505-39,9-2-505-17,9-2-505-1ಎ,9-2-505-1ಸಿ,9-2-505-23,9-2-505-35ಎ,9-2-505-33,9-2-505-31,9-2-505-47.	6000
149	506	3ನೇ ಕ್ರಾಸ್	9-2-506-37,9-2-506-33ಬಿ,9-2-506-36,9-2-506-35,9-2-506-39,9-2-506-34,9-2-506-40,9-2-506-33ಎ,9-2-506-33ಸಿ,9-2-506-38.	6000
150	507	2ನೇ ಬ್ಲಾಕ್ 1ನೇ ಕ್ರಾಸ್	9-2-507-2 ರಿಂದ -2-507-32	6000
151	508	2ನೇ ಬ್ಲಾಕ್ 1ನೇ ಕ್ರಾಸ್	9-2-507-49 ರಿಂದ -2-507-59	6000
152	509	2ನೇ ಬ್ಲಾಕ್ 1ನೇ ಕ್ರಾಸ್	9-2-507-42 ರಿಂದ -2-507-73	6000
ವಾರ್ಡ್ ನಂ 10 ಬ್ಲಾಕ್ ನಂ1				
153	9	9.1 ನೇ ಬ್ಲಾಕ್ ಮಾಕೇಟಿಂಗ್ ರಸ್ತೆ	10-1-9-20ಬಿ,10-1-9-20ಸಿ,10-1-9-33,10-1-9-34ಎ,10-1-9-40,10-1-9-2ಬಿ,10-1-9-22,10-1-9-8ಎ,10-1-9-32,10-1-9-60ಸಿ,10-1-9-52,10-1-9-27,10-1-9-18ಎ,10-1-9-54ಎ,10-1-9-12,10-1-9-24,10-1-9-13,10-1-9-24ಸಿ,10-1-9-18,10-1-9-60ಎ,10-1-9-28,10-1-9-4,10-1-9-34ಬಿ,10-1-9-26,10-1-9-24ಎ,10-1-9-58,10-1-9-8ಸಿ,10-1-9-23,10-1-9-6,10-1-9-10ಬಿ,10-1-9-10ಎ,10-1-9-15,10-1-9-20ಎ,10-1-9-54ಎ.10-1-9-60ಬಿ,10-1-9-30,10-1-9-42,10-1-9-56ಎ,10-1-9-133,10-1-9-8ಬಿ,10-1-9-16,10-1-9-56,10-1-9-14,10-1-9-12.	6500

154	10	10.1ನೇ ಬ್ಲಾಕ್ ಹಳೇಪೋಸ್ತ್ ಆಪೀಸ್	10-1-10-01 ರಿಂದ 10-1-10-42	6500
155	10	10.1ನೇ ಬ್ಲಾಕ್ ಹಳೇಪೋಸ್ತ್ ಆಪೀಸ್	10-1-10-52 ರಿಂದ 10-1-10-60ಸಿ	6500
ವಾರ್ಡ್ ನಂ 10 ಬ್ಲಾಕ್ ನಂ 2				
156	9	10 ನೇ ಬ್ಲಾಕ್ (ಮಸೀದಿ ರಸ್ತೆ)	10-2-9-21 ರಿಂದ 10-02-38	6000
157	9	10 ನೇ ಬ್ಲಾಕ್ (ಮಸೀದಿ ರಸ್ತೆ)	10-2-9-39 ರಿಂದ 10-02-59	6000
158	13	13 ನೇ ಮಸೀದಿ ರಸ್ತೆ	10-2-13-5,10-2-13-28ಎ,10-2-13-34,10-2-13-32,10-2-13-28ಬಿ,10-2-13-14,10-2-13-25ಬಿ,10-2-13-12,10-2-13-24,10-2-13-13ಬಿ,10-2-13-20ಎ,10-2-13-20ಬಿ,10-2-13-9,10-2-13-2,10-2-13-21,10-2-13-25ಎ,10-2-13-33ಬಿ,10-2-13-29ಬಿ,10-2-13-17,10-2-13-4,10-2-13-20ಸಿ,10-2-13-18ಎ,10-2-13-30,10-2-13-23,10-2-13-13ಎ,10-2-13-7,10-2-13-16,10-2-13-15,10-2-13-1ಎ,18,10-2-13-29ಎ,10-2-13-22,10-2-13-33ಎ,10-2-13-27ಎ,10-2-13-8,10-2-13-3,10-2-13-31,10-2-13-11,10-2-13-19,10-2-13-27ಬಿ,10-2-13-1ಬಿ,10-2-13-4ಎ,10-2-13-6,10-2-13-26,10-2-13-10.	6000
ವಾರ್ಡ್ ನಂ 11 ಬ್ಲಾಕ್ ನಂ 1				
159	109	ಅಂಬೇಡ್ಕರ್ ಕಾಲೋನಿ 1 ನೇ ಬ್ಲಾಕ್	11-1-109-2,11-1-109-3,11-1-109-4,11-1-109-11,11-1-109-8,11-1-109-11ಎ,11-1-109-11ಸಿ,11-1-109-6,11-1-109-11ಬಿ	5000

160	501	1 ನೇ ಕ್ರಾಸ್ (ಅಂಬೇಡ್ಕರ್ ಕಾಲೋನಿ)	11-1-501-42,11-1-501-21,11-1-501-41ಸಿ,11-1-501-37,11-1-501-18ಸಿ,11-1-501-23,11-1-501-44,11-1-501-41,11-1-501-41ಬಿ,11-1-501-46,11-1-501-48,11-1-501-47,11-1-501-18ಈ,11-1-501-22,11-1-501-45,11-1-501-17,11-1-501-20,11-1-501-18ಎ,11-1-501-43,11-1-501-40,11-1-501-37ಎ,11-1-501-39,11-1-501-18ಬಿ,11-1-501-19,11-1-501-45ಎ,11-1-501-41ಎ,11-1-501-24.	5000
161	502	1 ನೇ ಬ್ಲಾಕ್ 1 ನೇ ಮೇನ್ ರೋಡ್ (ಅಂಬೇಡ್ಕರ್ ಕಾಲೋನಿ)	11-1-502-15,11-1-502-1,11-1-502-4ಎ,11-1-502-14,11-1-502-2,11-1-502-4ಬಿ,11-1-502-11ಎ,11-1-502-10,11-1-502-15ಎ,11-1-502-13,11-1-502-9,11-1-502-15ಸಿ,11-1-502-6,11-1-502-5,11-1-502-15ಬಿ,11-1-502-7,11-1-502-8,11-1-502-3,11-1-502-12,11-1-502-13ಎ,11-1-502-11.	5000
162	503	2 ನೇ ಮೇನ್ ರೋಡ್ (ಅಂಬೇಡ್ಕರ್ ಕಾಲೋನಿ)	11-1-503-49,11-1-503-53,11-1-503-50,11-1-503-51ಎ,11-1-503-52,11-1-503-54,11-1-503-51ಬಿ	5000
163	504	2 ನೇ ಕ್ರಾಸ್ ರೋಡ್ (ಅಂಬೇಡ್ಕರ್ ಕಾಲೋನಿ)	11-1-504-58,11-1-504-56ಬಿ,11-1-504-60,11-1-504-60ಎ,11-1-504-57,11-1-504-56ಎ,11-1-504-60ಬಿ	5000
164	505	3 ನೇ ಕ್ರಾಸ್ ರೋಡ್ (ಅಂಬೇಡ್ಕರ್ ಕಾಲೋನಿ)	11-1-505-28,11-1-505-4,11-1-505-6,11-1-505-2,11-1-505-18,11-1-505-26,	5000
165	506	1 ನೇ ಬ್ಲಾಕ್ 3 ನೇ ಮೇನ್ ರೋಡ್ (ಅಂಬೇಡ್ಕರ್ ಕಾಲೋನಿ)	11-1-506-73,11-1-506-73ಎ11-1-506-,72,11-1-506-68,11-1-506-66,11-1-506-63,11-1-506-76ಬಿ.11-1-506-62ಬಿ,11-1-506-38ಎ11-1-506-,38,11-1-506-62ಸಿ,11-1-506-76ಎ,11-1-506-38ಸಿ,11-1-506-65,11-1-506-71ಬಿ,11-1-506-76ಸಿ,11-1-506-62,11-1-506-76ಡಿ,11-1-506-75ಎ,11-1-506-62,11-1-506-38ಬಿ,11-1-506-71ಸಿ,11-1-506-69,11-1-506-71ಡಿ,11-1-506-70,11-1-506-74ಬಿ,11-1-506-64,11-1-506-67,11-1-506-74ಎ,11-1-506-71ಎ,11-1-506-75	5000



166	507	1 ನೇ ಬ್ಲಾಕ್ 4 ನೇ ಮೇನ್‌ರೋಡ್	11-1-507-36ಸಿ,11-1-507-32,11-1-507-26ಡಿ,11-1-507-33,11-1-507-26ಸಿ,11-1-507-27,11-1-507-26ಬಿ,11-1-507-29,11-1-507-36ಬಿ,11-1-507-36ಎ,11-1-507-34,11-1-507-31,11-1-507-26ಎ,11-1-507-30,11-1-507-35ಎ,11-1-507-35ಬಿ	5000
167	516	3 ನೇ ಮುಖ್ಯರಸ್ತೆ	11-1-516-79,11-1-516-80,11-1-516-82,11-1-516-77,11-1-516-84,11-1-516-78,11-1-516-76,11-1-516-75,11-1-516-77ಎ	5000
ವಾರ್ಡ್ ನಂ 11 ಬ್ಲಾಕ್ ನಂ 2 ಅಂಬೇಡ್ಕರ್ ಬಡಾವಣೆ				
168	505	2 ನೇ ಬ್ಲಾಕ್ 3 ನೇ ಕ್ರಾಸ್ ( ಅಂಬೇಡ್ಕರ್ ಕಾಲೋನಿ)	11-2-505-29,11-2-505-15ಬಿ,11-2-505-17,11-2-505-19ಬಿ,11-2-505-27,11-2-505-17ಎ,11-2-505-20,11-2-505-22,11-2-505-19ಎ,11-2-505-25,11-2-505-21,11-2-505-23,11-2-505-15ಎ.	5000
169	508	2 ನೇ ಬ್ಲಾಕ್ 1 ಮೇನ್ ( ಅಂಬೇಡ್ಕರ್ ಕಾಲೋನಿ)	11-2-508-4,11-2-508-.6,11-2-508-.2	5000
170	509	2 ನೇ ಬ್ಲಾಕ್ 1 ನೇ ಕ್ರಾಸ್ ( ಅಂಬೇಡ್ಕರ್ ಕಾಲೋನಿ)	11-2-509-2,11-2-509-6,11-2-509-3ಎ,11-2-509-4,11-2-509-5,11-2-509-8,11-2-509-1,11-2-509-2ಎ,11-2-509-5ಎ,11-2-509-7,11-2-509-4ಎ,11-2-509-3,11-2-509-6ಎ,11-2-509-10,11-2-509-9,	5000
171	511	2 ನೇ ಕ್ರಾಸ್ ರೋಡ್ ( ಅಂಬೇಡ್ಕರ್ ಕಾಲೋನಿ)	11-2-511-12,11-2-511-8,11-2-511-1ಎ,11-2-511-14,11-2-511-5,311-2-511-1ಬಿ,11-2-511-10,	5000
172	512	1 ನೇ ಮೇನ್ ರೋಡ್ ( ಅಂಬೇಡ್ಕರ್ ಕಾಲೋನಿ)	11-2-512-29,11-2-512-30,11-2-512-28,11-2-512-25,11-2-512-27,11-2-512-26,	5000
173	513	2ನೇ ಮುಖ್ಯ ರಸ್ತೆ	11-2-513-34ಎ,11-2-513-38,11-2-513-36ಎ,11-2-513-31,11-2-513-32ಎ,11-2-513-35,11-2-513-32ಸಿ,11-2-513-37,11-2-513-33,11-2-513-36ಬಿ,11-2-513-32ಬಿ,	5000
174	514	3ನೇ ಮುಖ್ಯರಸ್ತೆ ( ಅಂಬೇಡ್ಕರ್ ಕಾಲೋನಿ)	11-2-514-,42,11-2-514-44,11-2-514-44ಎ11-2-514-41,11-2-514-43,11-2-514-34,11-2-514-32,11-2-514-40,11-2-514-39,11-2-514-39ಎ	5000

175	515	4 ನೇ ಮೈನ್ ರೋಡ್ ( ಅಂಬೇಡ್ಕರ್ ಕಾಲೋನಿ)	11-2-515-19,11-2-515-23,11-2-515-13ಬಿ,11-2-515-12ಡಿ,11-2-515-12ಎ,11-2-515-17,11-2-515-11,11-2-515-21,11-2-515-13ಎ,11-2-515-12ಈ,11-2-515-12ಚಿ,11-2-515-14ಎ 12 ಬಿ,11-2-515-24,11-2-515-14ಬಿ	5000
176	518	2 ನೇ ಎ ಕ್ರಾಸ್ ರೋಡ್ ( ಅಂಬೇಡ್ಕರ್ ಕಾಲೋನಿ)	11-2-518-41ಎ,11-2-518-42ಎ,	5000
ವಾರ್ಡ್ ನಂ 11 ಬ್ಲಾಕ್ ನಂ 3 ಅಂಬೇಡ್ಕರ್ ಬಡಾವಣೆ				
177	505	3 ನೇ ಬ್ಲಾಕ್ 3 ನೇ ಕ್ರಾಸ್ (ಅಂಬೇಡ್ಕರ್ ಬಡಾವಣೆ )	11-3-505-1ಸಿ,11-3-505-5ಎ,11-3-505-9,11-3-505-5ಬಿ,11-3-505-10,11-3-505-7,11-3-505-8,11-3-505-1ಎ,11-3-505-12,11-3-505-14,11-3-505-3,11-3-505-1ಬಿ,11-3-505-13,11-3-505-14,11-3-505-11,	6000
178	508	1 ನೇ ಮೇನ್ ರೋಡ್ ( ಅಂಬೇಡ್ಕರ್ ಕಾಲೋನಿ)	11-3-508,-3ಬಿ,11-3-508,-5,11-3-508,-1ಬಿ,11-3-508,-5ಎ11-3-508,-1ಎ,11-3-508,-3ಎ	5000
179	510	1 ನೇ ಕ್ರಾಸ್ ಅಂಬೇಡ್ಕರ್ ಬಡಾವಣೆ	11-3-510-3 ಸಿ	5000
180	511	2 ನೇ ಕ್ರಾಸ್ ರೋಡ್ (ಅಂಬೇಡ್ಕರ್ ಬಡಾವಣೆ )	11-3-511-6,11-3-511-2,11-3-511-4.	5000
181		ಅಂಬೇಡ್ಕರ್ ಬಡಾವಣೆ ಸ.ನಂ 14/4 14/9		6500

ಆನವಟ್ಟಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ರಸ್ತೆ ಮತ್ತು ಬಡಾವಣೆಯ ಹೆಸರು		
ಕ್ರ.ಸಂಖ್ಯೆ	ಆನವಟ್ಟಿ ಗ್ರಾಮ ಪ್ರದೇಶದ ಹೆಸರು	ಸ್ಥಳೀಯ ಸಂಸ್ಥೆ ವಸತಿ ನಿವೇಶನ ಮೌಲ್ಯ
		ವಾಸೋಪಯೋಗಿ 1 ಚ.ಮೀ ಖಾಲಿ ನಿವೇಶನ ದರ
1	2	3
182	ಅಜಾದ್ ಬೀದಿ	5000
183	ಉಡುಗಣಿ ದಾನಮ್ಮ ನಗರ (ಡಿ.ಜಿ. ನಗರ)	5000
184	ಎ.ಕೆ.ಕಾಲೋನಿ	5000
185	ಕೊರಚರಕೇರಿ	5000
186	ಕೊರಗರಕೇರಿ	5000
187	ಹಾನಗಲ್-ಗೋಂದಿರಸ್ತೆ	7000
188	ಚಾಮರಾಜ ಬಡಾವಣೆ	5500
189	ಜಯಚಾಮರಾಜ ಬಡಾವಣೆ ( ಸ.ನಂ 4.5.6.7.8/16 ಸಹ ಸೇರಿದೆ)	6000
190	ದುರ್ಗಮ್ಮ ದೇವಸ್ಥಾನದ ರಸ್ತೆ	5000
191	ನೆಹರು ನಗರ ಉತ್ತರ ಭಾಗ	5000
192	ನೆಹರು ನಗರ ದಕ್ಷಿಣ ಭಾಗ	5000
193	ಬಸ್‌ಸ್ಟ್ಯಾಂಡ್ ಎದುರು	7500
194	ರವೀಂದ್ರ ನಗರ	5500
195	ರಾಜೇಂದ್ರನಗರ	5500
196	ಸಂತೆ ಮೈದಾನ ಗಾಂದಿ ಬಜಾರ್	7000
197	ಸೊರಬ ರಸ್ತೆ	6000

198	ಶಾಂತಿ ನಗರ	5500
199	ಎಂ.ಜಿ.ಆರ್. ಲೇಔಟ್ ಸ.ನಂ 44	5000
200	ಶಿವಮೊಗ್ಗ-ಶಿರಾಳಕೊಪ್ಪ ರಸ್ತೆ	9000
201	ಹಳೇಪೇಟೆ	5000
202	ಹಳೇಕೇರಿ (ಬ್ರಾಹ್ಮಣರ ಕೇರಿ)	5000
203	ಶಿಬಾರ ಬಡಾವಣೆ (ಸ.ನಂ 157/1)	5000
204	ಸ.ನಂ 100 ರಲ್ಲಿ ವಿಂಗಡಿಸಿದ ಸೈಟು (ಆನವಟ್ಟಿ ಟೌನ್)	5500
205	ಆನವಟ್ಟಿ ಗ್ರಾಮದ ಬಡಾವಣೆಗಳು	5500
206	ಆನವಟ್ಟಿ ಗ್ರಾಮದ ಸ.ನಂ ಗಳು 62,63,64	6000
207	ಕುಬಟೂರು ಗ್ರಾಮದ ಬಡಾವಣೆಗಳು	5000
208	ಕುಬಟೂರು ಗ್ರಾಮದ ಸ.ನ . 289/2, 290/2, 295/1 ಮತ್ತು 295/2	5000
209	ಕುಬಟೂರು ಗ್ರಾಮದ ಸ.ನ . 310/1/2 ರಲ್ಲಿ ವಿ ಗಡಿಸಿದ ಸೈಟು	5000
210	ತಲ್ಲೂರು ಗ್ರಾಮದ ಬಡಾವಣೆಗಳು	5000
211	ತಲ್ಲೂರು ಗ್ರಾಮದ ಸ.ನಂ 277,278,279,280,326,327	5000
212	ತಲ್ಲೂರು ಗ್ರಾಮದ ಸ.ನ . 266, 267, 270, 279, 280, 257, 268, 325/1 ಮತ್ತು 325/2	5000
213	ತಲ್ಲೂರು ಗ್ರಾಮದ ಸ.ನ . 289/1/2/3 ಮತ್ತು 262/1/2 ವಿ ಗಡಿಸಿದ ಸೈಟು	5000
214	ತಲ್ಲೂರು ಗ್ರಾಮದ ಸ.ನ . 289 ವಿ ಂಗಡಿಸಿದ ಸೈಟು	5000

215	ತಲ್ಲೂರು ಗ್ರಾಮದ ಸ.ನ . 286 ವಿ ಂಗಡಿಸಿದ ಸೈಟು	5000
216	ದೇವಸ್ಥಾನದ ಹಕ್ಕಲು ಗ್ರಾಮದ ಬಡಾವಣೆಗಳು	5000
217	ದೇವಸ್ಥಾನದ ಹಕ್ಕಲು ಗ್ರಾಮ ಸ.ನಂ 10,11,13,14,15,16,17	5500
218	ನೇರಲಗಿ ಗ್ರಾಮದ ಬಡಾವಣೆ	5500
219	ಸಮನವಳ್ಳಿ ಗ್ರಾಮದ ಬಡಾವಣೆ	5000
220	ಹೊಸಹಳ್ಳಿ ಗ್ರಾಮದ ಬಡಾವಣೆ	5000

ಕರ್ನಾಟಕ ಸರ್ಕಾರ

ನೋಂದಣಿ ಮತ್ತು ಮುದ್ರಾಂಕ ಇಲಾಖೆ

2023-24 ನೇ ಸಾಲಿನ ಸೊರಬ ಉಪ ನೋಂದಣಿ ಕಛೇರಿ ವ್ಯಾಪ್ತಿಯ ಕೃಷಿ ಜಮೀನುಗಳ ಹಾಗೂ ನಿವೇಶನದ ಸ್ಥಿರಾಸ್ತಿಗಳ ಪರಿಷ್ಕೃತ ಮಾರ್ಗ ಸೂಚಿ  
(2021-22 Agriculture & Site Valuation of under Sorab Sub registrar Office)

ಕ್ರಮ ಸಂಖ್ಯೆ (SI No.)	ಸೊರಬ ತಾಲ್ಲೂಕು / ಗ್ರಾಮದ ಹೆಸರು	ಖುಷ್ಕಿ (Dry Land)	ತರಿ (Wet land)	ಅಡಿಕೆ ಭಾಗ (Bhagayath)	ಸ್ಥಳೀಯ ಸಂಸ್ಥೆಗಳಿಂದ ಅನುಮೋದಿಸಲ್ಪಟ್ಟಿರುವ ವಸತಿ ನಿವೇಶನಗಳು	ಸರ್ಕಾರದಿಂದ ಅನುಮೋದಿಸಲ್ಪಟ್ಟಿರುವ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು (Alinated Site)
		ಪ್ರತಿ ಎಕರೆಗೆ	ಪ್ರತಿ ಎಕರೆಗೆ	ಪ್ರತಿ ಎಕರೆಗೆ	ಪ್ರತಿ ಚ.ಮೀ.ಗಳಿಗೆ	ಪ್ರತಿ ಚ.ಮೀ.ಗಳಿಗೆ
1	2	3	4	5	6	7

<b>I ಆನವಟ್ಟಿ ಹೋಬಳಿ</b>						
222	ಆನವಟ್ಟಿ	1300000	1400000	1600000	5000	3200
223	ಆನವಟ್ಟಿ ಗ್ರಾಮದ ರಾಜ್ಯ ಹೆದ್ದಾರಿಗೆ ಹೊ ದಿಕೊ ಡಿರುವ ಸರ್ವೆ ನ ಬರ್‌ಗಳು 73 72 71 70 69 68 67 60 61 42 43 51 57 56 54 53 50 28 27 26 29 23 22 30 32 33 21 20 19 8 7 6 5 4 3	2025000	2025000	2025000	6000	2000
224	ಆನವಟ್ಟಿ ಗ್ರಾಮದ ಸರ್ವೆ ನ ಬರ್‌ಗಳು 9 10 11 13 14 15 16 17 18 31 34 35 36 37 38 39 40 41 44 45 46 47 48 49 50 62 63 64 65 66 59 103 1 2 58 52 75 76 77 78 79 80 81 82 83 84 85 86 87 88 89 90 91 92 93 94 95 96 97 98 99 100 101 102 104 105 106 107 108 109 110 111 112 113 114 115 116 117 118 119 120 121 122 123 124 125 126 127 128 129 130 131 132 133 135 136 137 138 139 140 141 142 143 146 147 148 149 150 151 153 154 155 156 157 158	1500000	1500000	1500000	6000	2000
225	ಅಗಸನಹಳ್ಳಿ	300000	400000	1200000	2000	2000
226	ಉಜನೀಪುರ	300000	400000	1200000	1500	2000
227	ಕೋಟೆಕೊಪ್ಪ	300000	400000	1200000	1500	2000
228	ಕೋಡಿಕೊಪ್ಪ	500000	700000	1300000	2000	2200

229	ಕೋಡಿಕೊಪ್ಪ ಗ್ರಾಮದ 1 2 3 4 5 6 7 8 9 10 11 12 13 14 15 16 26 27 28 29 31 32 36 37 38	1300000	1300000	1300000		2000
230	ಕೊಪ್ಪದಾಳು	300000	400000	1200000	1500	2000
231	ಕೋಡಿಕೊಪ್ಪ	300000	400000	1200000	1500	2000
232	ಕುಣಿಪ್ಪ	300000	400000	1200000	1500	2000
233	ಕಮನವಳ್ಳಿ	300000	400000	1200000	2000	2100
234	ಕುಬಟೂರು	800000	1000000	1300000	3000	2600
235	ಕುಬಟೂರು ಗ್ರಾಮದ ಸ.ನಂ 1 2 3 4 5 6 7 8 9 10 11 12 13 14 15 16 17 18 19 20 29 30 31 37 39 40 41 42 43 44 45 65 66 67 68 69 70 71 72 73 74 75 76 77 78 79 80 81 82 139, 140 148 149 151 152 153 156 157 158 160 161 162 163 208 209 210 224 225 226 227 228 229 230 233 234 235 236 238 239 240 241 242 243 244 245 247 248 249 251 253 254 257 258 260 261 262 263 264 265 266 267 268 269 402 404 405 440 455 456 457 466 467 469 470 472 473 474 475 476 477 478 479 480	1400000	1400000	1400000	4000	2500
236	ಕಾತುವಳ್ಳಿ	300000	400000	1200000	1500	2000
237	ಗುಮ್ಮನಾಳು	300000	400000	1200000	1500	2000
238	ಗಿಣಿವಾಲ	300000	400000	1200000	1500	2000
239	ಗಂ ಗವಳ್ಳಿ	300000	400000	1200000	1500	2000

ಛಲ

240	ಚಿಕ್ಕಚೌಟ	300000	400000	1200000	1500	2000
241	ಚಿಕ್ಕ ಇಡಗೋಡು	300000	400000	1200000	1500	2000
242	ಜೋಗಿಹಳ್ಳಿ	300000	400000	1200000	1500	2000
243	ತಲ್ಲೂರು	1000000	1100000	1300000	3000	2500
244	ತಲ್ಲೂರು ಗ್ರಾಢುದ ರಾಜ್ಯ ಹೆದ್ದಾರಿಗೆ ಹೂ ದಿಕೂ ಡಿರುವ ಸರ್ವೆ ನ ಬರ್ಗಲು 119, 122 121 182 183 184 185 274 269 270 271 272 206 207 209 210 211 212 213 214 215 216 219 221 222 224 229 230 231 232 123 124 126 128 129 131 143 144 164 233 235 237 238 239 240 241 242 243 245 246 249 250 252 254 263 264 265 266 268 275 276	1760000		1760000	4000	2000



245	ತಲ್ಲೂರು ಗ್ರಾಮದ ಸರ್ವೆ ನ ಬರಗಲು 1 2 7 8 9 10 11 12 13 14 15 16 103 116 117 120 132 133 134 135 136 137 140 142 145 146 147 148 149 150 151 152 153 154 155 156 157 158 159 160 161 162 163 165 166 167 168 169 170 171 172 173 174 175 176 177 178 179 180 181 246 248 251 253 256 257 259 260 261 179 180 181 246 248 251 253 256 257 259 260 261 262 277 278 279 280 281 282 283 284 285 286 287 288 289 297 298 299 300 301 302 303 314 317 318 319 320 321 322	1300000		1300000	4000	2500
246	ತೆವರತೆಪ್ಪ	300000	400000	1200000	1500	2000
247	ತೊರವೊಂದ	300000	400000	1200000	1500	2000
248	ತತ್ತೂರು	450000	600000	1200000	2000	2000
249	ತತ್ತೂರು (ರಾಜ್ಯ ಹೆದ್ದಾರಿ) ಸ.ನ 24.25.21.20.26.27.15.19	600000	810000	1600000	2400	2500
250	ದ್ವಾರಹಳ್ಳಿ	300000	400000	1200000	1500	2000

251	ದೇವಸ್ಥಾನದ ಹಕ್ಕಲು	1100000	1200000	1500000	3000	3200
252	ದೇವಸ್ಥಾನದ ಹಕ್ಕಲು ಗ್ರಾಮದ ರಾಜ್ಯ ಹೆದ್ದಾರಿಗೆ ಹೊ ದಿಕೊ ಡಿರುವ ಸರ್ವೆ ನ ಬರ್‌ಗಳು 1 3 4 13 14 15 16 18 19	1890000	1890000	1890000	4000	2500
253	ದೇವಸ್ಥಾನದ ಹಕ್ಕಲು ಗ್ರಾಮದ ಸರ್ವೆ ನ ಬರ್‌ಗಳು 2 5 6 7 8 9 10 11 12 20 21 22 23 24 25	1400000	1400000	1400000	4000	2500
254	ನೇರಲಗಿ	600000	700000	1200000	3000	3200
255	ನೇರಲಗಿ ಗ್ರಾಮದ ರಾಜ್ಯ ಹೆದ್ದಾರಿಗೆ ಹೊ ದಿಕೊ ಡಿರುವ ಸರ್ವೆ ನ ಬರ್‌ಗಳು 181 186 190 192 193 194 199 200 106 108 110 111 112 113 114 115 84 85 86 89 90 96 97 102 103 104 105 201 202 178 179 180 150	1620000	1620000	1620000	5000	2500
256	ನೇರಲಗಿ ಗ್ರಾಮದ ಸರ್ವೆ ನ ಬರ್‌ಗಳು 1 2 3 4 5 6 7 8 9 10 11 12 87 88 91 92 93 94 95 98 99 100 116 118 120 121 122 123 124 125 126 162 163 165 166 167 168 169 170 171 172 173 174 176 177 191 198	1200000	1200000	1200000	5000	2000
257	ನಲ್ಲಿಕೊಪ್ಪ	300000	400000	1200000	2000	2200

258	ನೆಲ್ಲಿಕೊಪ್ಪ (ರಾಜ್ಯ ಹೆದ್ದಾರಿ).. ಸ ನಂ 49.51 48.	400000	550000	1650000	2500	2600
259	ಬೆನ್ನೂರು	300000	400000	1200000	1500	2000
260	ಭಾರಂ ಗಿ	300000	400000	1200000	2000	2200
261	ಬೊಮ್ಮರಶಿಕೊಪ್ಪ	300000	400000	1200000	1500	2000
262	ಬೆಲವಂ ತನಕೊಪ್ಪ	300000	400000	1200000	2000	2200
263	ಬೆಣ್ಣೇಗೇರೆ	300000	400000	1200000	1500	2000
264	ಮಲ್ಲಾಪುರ	300000	400000	1200000	1500	2000
265	ಮೂಡಿದೊಡ್ಡಿ ಕೊಪ್ಪ	300000	400000	1200000	1500	2000
266	ಮೂಗೂರು	300000	400000	1200000	1500	2000
267	ಯಲಿವಾಳ	300000	400000	1200000	1500	2000
268	ಎಣ್ಣೆ ಕೊಪ್ಪ	300000	400000	1200000	2000	2200
269	ಲಕ್ಕವಳ್ಳಿ	300000	400000	1200000	2000	2000
270	ವೃತ್ತಿ ಕೊಪ್ಪ	300000	400000	1200000	1500	2000
271	ವಿಠಲಾಪುರ	300000	400000	1200000	1500	2000
272	ಸಮನವಳ್ಳಿ	800000	1000000	1300000	4000	2600

273	ಸಮನವಳ್ಳಿ ಗ್ರಾಮದ ಸರ್ವೆ ನ ಬರ್ಗಲು 1 2 3 5 6 7 8 9 10 11 12 13 14 15 18 19 20 21 22 23 24 25 26 27 28 32 33 34 36 60 61 62 69 70 71 72 73 74 75 76 77 78 79 80 81 85 86 87 88 89 90 91 92	1300000	1300000	1300000	3000	3100
274	ಹುಣಸವಳ್ಳಿ	400000	500000	1200000	2000	2200
275	ಹರಳಕೊಪ್ಪ	300000	400000	1200000	1500	2000
276	ಹೊಸಹಳ್ಳಿ	300000	400000	1200000	1500	2100
277	ಹೊಸಹಳ್ಳಿ ಗ್ರಾಮದ ಸರ್ವೆ ನ ಬರ್ಗಲು 1 2 3 7 8 9 54 55 59 6. 66 68 69 70 71 72 73 74 75 77 123 124 125 126 127 128 129 130 131 148 150 151 153 154 155	300000	1200000	1200000	2000	2100
278	ಹಿರೇಚೌಟಿ	300000	400000	1200000	1500	2000
279	ಹುರುಳಿಕೊಪ್ಪ	300000	400000	1200000	1500	2000
280	ಹಿರೇಇಡಗೋಡು	300000	400000	1200000	1500	2000
281	ಹಿರೇಮಾಗಡಿ	300000	400000	1200000	1500	2000
282	ಹುರುಳಿ	300000	400000	1200000	1500	2000
283	ಹಂ ಚಿ	300000	400000	1200000	1500	2000
284	II ಉಳವಿ ಹೋಬಳಿ					

285	ಅವಲಗೋಡು	300000	400000	1200000	1500	2000
286	ಅಮ್ಮಗೊ ಡನಕೊಪ್ಪ	300000	400000	1200000	1500	2000
287	ಅಮಚಿ	300000	400000	1200000	1500	2000
288	ಬಿ. ಇಂ ಡುವಳ್ಳಿ	300000	400000	1200000	1500	2000
289	ಇ ಂಡೀಹಳ್ಳಿ	300000	400000	1200000	1500	2000
290	ಇ ಂಡುವಳ್ಳಿ	300000	400000	1200000	1500	2000
291	ಇ ಂಡುವಳ್ಳಿ ಸ.ನ .58.59.6.61.63.64.65.67.68.69.70.119.74.96.74.75.	400000	600000	1500000	2000	2100
292	ಉಳವಿ ಮುಖ್ಯರಸ್ತೆ				3000	3200
293	ಉಳವಿ ಓಳಭಾಗ	500000	700000	1300000	2500	2600
294	ಉಳವಿ ಸ.ನ .10.11.20.21.22.13.48.49.39.40.41.51.46.	600000	900000	1400000	3000	3100
294 (a)	ಉಳವಿ ಸ.ನ .19/3				3000	
295	ಕ್ಯಾಸನೂರು	300000	400000	1200000	1500	2100
296	ಕಟ್ಟಿನಕೆರೆ	300000	400000	1200000	1500	2100
297	ಕು ಂಬತ್ತಿ	300000	400000	1200000	1500	2100

298	ಕು ಂದಗಸವಿ	300000	400000	1200000	1500	2100
299	ಕೊಠಾರಿ	300000	400000	1200000	1500	2000
300	ಕೋಳಿಸಾಲು	300000	400000	1200000	1500	2000
301	ಕುಳವಳ್ಳಿ	300000	400000	1200000	1500	2000
302	ಕೊ ಂಡಗಳಲೆ	300000	400000	1200000	1500	2000
303	ಖರ್ಚಿಕೊಪ್ಪ	300000	400000	1200000	1500	2000
304	ಕಾನಹಳ್ಳಿ	300000	400000	1200000	1500	2000
305	ಕಣ್ಣೂರು	300000	400000	1200000	1500	2000
306	ಕೋಡನಕಟ್ಟೆ	300000	400000	1200000	2000	2100
307	ಕಾಸರಗುಪ್ಪೆ	300000	400000	1200000	1500	2000
308	ಕೆರೆಕೊಪ್ಪ	300000	400000	1200000	1500	2000
309	ಕಾನಗೋಡು	300000	400000	1200000	1500	2000
310	ಕಪ್ಪಗಳಲೆ	500000	700000	1300000	1500	2000
311	ಕೆಳಗಿನ ಕಿರಗುಣನೆ	300000	400000	1200000	1500	2000
312	ಕೈಸೋಡಿ	300000	400000	1200000	1500	2000
313	ಕಾರೇಕೊಪ್ಪ	300000	400000	1200000	1500	2000
314	ಕವಡಿ	300000	400000	1200000	1500	2000
315	ಕುಪ್ಪೆ	300000	400000	1200000	2000	2100

316	ಚಿಕ್ಕಸವಿ	300000	400000	1200000	1500	2000
317	ಚಿಮಣೂರು	300000	400000	1200000	1500	2000
318	ಚಿಟ್ಟೂರು	300000	400000	1200000	1500	2000
319	ಚೀಲನೂರು	300000	400000	1200000	1500	2000
320	ಚರ ಂತಿಹೊಸಕೊಪ್ಪ	300000	400000	1200000	1500	2000
321	ತಳೇಬೈಲು	300000	400000	1200000	1500	2000
322	ತಲಕಾಲುಕೊಪ್ಪ	300000	400000	1200000	1500	2000
323	ತುಮರಿ	300000	400000	1200000	1500	2000
324	ಬಿ. ದೊಡ್ಡೇರಿ	300000	400000	1200000	1500	2000
325	ದೂಗೂರು	400000	600000	1200000	2500	2600
326	ದೂಗೂರು ಸ.ನ .73.74.52.115.111.114.10.11. 12.42.04.06.09.67.68.70.71.72.26.27.11.12.44.111.112.62 .101.102. 103.104.105.106.107.108.109.	500000	600000	1400000	2500	2600
327	ದಳವಾಯಿ ಹೊಸಕೊಪ್ಪ	300000	400000	1200000	1500	2000
328	ದೇವಗೊಂ ಡನಕೊಪ್ಪ	300000	400000	1200000	1500	2000
329	ಎನ್. ದೊಡ್ಡೇರಿ	300000	400000	1200000	1500	2000
330	ನಿಸರಾಣಿ	300000	400000	1200000	2000	2100

331	ನ ಂದಿಗುಡ್ಡ	300000	400000	1200000	1500	2000
332	ಪುರ	300000	400000	1200000	1500	2000
333	ಬೈರೇಕೊಪ್ಪ	300000	400000	1200000	1500	2000
334	ಬನದಕೊಪ್ಪ	300000	400000	1200000	1500	2000
335	ಬರಗಿ	300000	400000	1200000	1500	2000
336	ಬಾಳಗೋಡು	300000	400000	1200000	1500	2000
337	ಭದ್ರಾಪುರ	300000	400000	1200000	2000	2100
338	ಮಳಲಿಕೊಪ್ಪ	300000	400000	1200000	1500	2000
339	ಮೈಸಾವಿ	300000	400000	1200000	1500	2000
340	ಮೂಡಗೋಡು	300000	400000	1200000	1500	2000
341	ಮಳಲಗದ್ದೆ	400000	600000	1300000	2000	2100
342	ಮಾಗಡಿ	300000	400000	1200000	1500	2000
343	ಮೇಲಿನ ಕಿರಗುಣಸೆ	300000	400000	1200000	1500	2000
344	ರಾಮಗೊ ಂಡನಕೊಪ್ಪ	300000	400000	1200000	1500	2000
345	ವೀರಣಾಪುರ	300000	400000	1200000	1500	2000
346	ಶಿಗ್ಗ	350000	450000	1300000	2000	2000
347	ಶಿರವಂ ತೆ	300000	400000	1200000	1500	2000
348	ಶಾ ಂತಕೊಪ್ಪ	300000	400000	1200000	1500	2000



349	ಶ್ಯಾಡಲಕೊಪ್ಪ	300000	400000	1200000	1500	2000
350	ಬಿ. ಸಾಗದ್ದೆ	300000	400000	1200000	1500	2000
351	ಸಣ್ಣಮನೆ	300000	400000	1200000	1500	2000
352	ಎನ್. ಸಾಗದ್ದೆ	300000	400000	1200000	1500	2000
353	ಹುಣವಳ್ಳಿ	300000	400000	1200000	1500	2000
354	ಎನ್. ಹೊಳೆಕಟ್ಟೆ	300000	400000	1200000	1500	2000
355	ಬಿ. ಹೊಳೆಕಟ್ಟೆ	300000	400000	1200000	1500	2000
356	ಹಿರೇಕಸವಿ	300000	400000	1200000	1500	2000
357	ಹಾಲಗಳಲೆ	500000	600000	1300000	1500	2000
358	ಹಾಲಗಳಲೆ ಸ.ನ .21.22.23.24.25.26.27.	600000	650000	1300000	1500	2000
359	ಹೆಸರಿಕೊಪ್ಪ	300000	400000	1200000	1500	2000
360	ಹೆಗ್ಗೋಡು	400000	600000	1300000	1500	2000
361	ಹೆಸರಿ	300000	400000	1200000	1500	2000
362	ಹೊಸಬಾಳೆ	300000	400000	1200000	2000	2100
363	ಹೊಸಬಾಳೆ ಸ.ನ .21.22.24.14.13.15.02.	500000	700000	1600000	2500	3500
364	ಹೊಡಬಟ್ಟೆ	300000	400000	1200000	1500	2000
365	ಹೊರಬೈಲು	300000	400000	1200000	1500	2000
366	ಹಿರಳೆ	300000	400000	1200000	1500	2000

367	ಹೊರಬೈಲುಕೊಪ್ಪ	300000	400000	1200000	1500	2000
368	ಹೊಳೆಕೊಪ್ಪ	300000	400000	1200000	1500	2000
369	ಹಲಸಿನಕೊಪ್ಪ	300000	400000	1200000	1500	2000
370	ಹಾಲಘಟ್ಟ	300000	400000	1200000	1500	2000
371	III ಕಸಬಾ ಹೋಬಳಿ					2000
372	ಅ ಂಕರವಳ್ಳಿ	300000	400000	1200000	2000	2000
373	ಅ ಂಕರವಳ್ಳಿ ಸ.ನ . 10.11.9.91.	350000	480000	1200000	3500	2000
374	ಅಂ ಡಿಗೆ (ಒಳಭಾಗ)	400000	500000	1250000	2000	2000
375	ಅ ಂಡಿಗೆ ಸ.ನ . 134.119.118.120.117.102.121.150.156.162.01.101.04.33.3 2.31.42.43.34.35.	540000	670000	1400000	2500	2500
376	ಆರೇಕೊಪ್ಪ	300000	400000	1200000	1500	2000
377	ಉಪ್ಪಳ್ಳಿ	300000	400000	1200000	1500	2000
378	ಉದ್ರಿ	550000	650000	1300000	2500	2600
379	ಉರುಗನಹಳ್ಳಿ	300000	380000	1200000	1500	2000
380	ಓಟೂರು	300000	400000	1200000	1500	2000
381	ಕುದುರೆಗಣಿ	300000	400000	1200000	1500	2000
382	ಕಲ್ಲ ಂಬಿ	300000	400000	1200000	1500	2000

383	ಕ ಠತನಹಳ್ಳಿ	300000	400000	1200000	1500	2000
384	ಕುಣಜಿ	300000	400000	1200000	1500	2000
385	ಕುಣಜಿ ಸ. ನ . 1 2 3 4 5 6 7 18 20 21	800000	1000000	1200000	2000	2000
386	ಕಾನುಕೊಪ್ಪ	1100000	1200000	1300000	5000	3000
387	ಕೊಡಕಣಿ	1200000	1400000	1700000	5000	3000
388	ಕೊಡಕಣಿ ಸ.ನ . 6 7 8 9 10 11 12 13 50 51 55 56 57 62 63 148 149 155 156 157 169 171 173 174 178 179 180 181 182 183 184 187 188	1700000	1700000	1700000		2500
389	ಕರಡಿಗರೆ	400000	500000	1200000	2000	2100
390	ಕರಡಿಗರೆ ಸ.ನ . 101.102.1073.104.105.106.107.92.93.94.108.109.110.114. 115.	540000	675000	1620000	3000	3100
391	ಕಾಸ್ವಾಡಿ ಕೊಪ್ಪ	300000	400000	1200000	1500	2000
392	ಕೋಲ್ಗುಣಸಿ	300000	400000	1200000	1500	2000
393	ಕು ಂಶಿ	300000	400000	1200000	1500	2000
394	ಗುಂ ಡಶೆಟ್ಟಿ ಕೊಪ್ಪ	300000	400000	1200000	1500	2000
395	ಗಂ ಗೇನಕೊಪ್ಪ	300000	400000	1200000	1500	2000
396	ಗುಂ ಜನೂರು	300000	400000	1200000	1500	2000

397	ಗುಡವಿ	300000	400000	1200000	1500	2000
398	ಗೇರುಕೊಪ್ಪ	300000	400000	1200000	1500	2000
399	ಚಿತ್ರಟ್ಟಿಹಳ್ಳಿ	300000	400000	1200000	1500	2000
400	ಚಿಕ್ಕಶಕುನ	1200000	1400000	1600000	5000	3000
401	ಚಿಕ್ಕಶಕುನ ಸ. ನ . 1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 42 43 44 45 46 47 48	1600000	1600000	1600000	5000	2500
402	ಚವಡಿಕೊಪ್ಪ	300000	400000	1200000	1500	2000
403	ಚಿಕ್ಕಾವಲಿ	300000	400000	1200000	1500	2000
404	ಚೆನ್ನಾಪುರ	400000	500000	1200000	2500	2600
405	ಚೆನ್ನಾಪುರ ಸ.ನ .51.52.28.29.30.31.49.50.44.42.39.38.32.	465000	580000	1500000	3000	3100
406	ಛಿತ್ರದಹಳ್ಳಿ	350000	400000	1200000	2000	2100
407	ಜಿಂಜಿಹಳ್ಳಿ	300000	400000	1200000	1500	2100
408	ಜಿರಲೆಕೊಪ್ಪ	300000	400000	1200000	1500	2100
409	ತ್ಯಾವಗೋಡು	300000	400000	1200000	1500	2100
410	ತಂಡಿಗೆ	300000	400000	1200000	1500	2100

411	ತಿರುಮಲಾಪುರ	1400000	1600000	1800000	2600	2700
412	ತಿರುಮಲಾಪುರ ಸ.ನ . 1 2 3 4 5 6 7 8 9 10 11 17 18 19	2000000	2000000	2000000	5000	4100
413	ತಾವರೇಹಳ್ಳಿ	300000	400000	1200000	1500	2000
414	ತಾವರೇಹಳ್ಳಿ	300000	400000	1200000	1500	2000
415	ತಾವರೇಕೊಪ್ಪ	300000	400000	1200000	1500	2000
416	ದೇವತಿಕೊಪ್ಪ	300000	400000	1200000	1500	2000
417	ನಡಹಳ್ಳಿ	1000000	1200000	1400000	2500	2600
418	ನಡಹಳ್ಳಿ ಸ.ನ . 101.102.1073.104.105.106.107.92.93.94.108.109.110.114. 115.	1000000	1200000	1400000	3000	3100
419	ನರಸೀಪುರ	300000	400000	1200000	2500	2600
420	ಬಿಳವಾಣಿ	350000	450000	1200000	2000	2100
421	ಬಿಳವಾಣಿ ಸ.ನ . 24.31.35.37.38.48.49.50.51.52.57.58.59.60.61.25.30.	460000	580000	1600000	2000	2200
422	ಬೊಪ್ಪಗೊ ಠಡನಕೊಪ್ಪ	300000	400000	1200000	1500	2000
423	ಬೆದವಟ್ಟಿ	350000	450000	1200000	1500	2000

424	ಬೆದವಟ್ಟಿ ಸ.ನ . 48.72.73.74.75.	400000	500000	1300000	2000	2100
425	ಮರೂರು	800000	1000000	1500000	5000	3000
426	ಮರೂರು ಸ. ನ . 1 2 3 4 5 6 7 14 18 19 20 21 22 24 37 39 40 41 42	1600000	1600000	1600000		
427	ಮನೆಮನೆ	300000	400000	1200000	1500	2000
428	ಮಾವಲಿ	450000	500000	1300000	2000	2000
429	ಮಾವಲಿ ಸ.ನ . 8.4.6.7.	500000	600000	1400000	2500	2600
430	ಯಲಸಿ	600000	800000	1500000	2000	2100
431	ಯಲವಳ್ಳಿ	300000	400000	1200000	1500	2000
432	ಶಾ ರತಗೇರಿ	300000	400000	1200000	1500	2000
433	ಸಾರೇಮರೂರು	300000	400000	1200000	1500	2000
434	ಸುತ್ತುಕೋಟೆ	400000	500000	1200000	2000	2100
435	ಹಳೇಸೊರಬ	1200000	1400000	1800000	5000	3000
436	ಹಳೇಸೊರಬ ಸ. ನ . 3 4 5 6 7 8 9 21 22 23 24 25 47 49 50 51 61 62 63 64 65 66 68 69 70 71 96 272 273 274 275 145 146 148 149 150 151 152 153 154 155 156 162 166 178 179 180 182 183 185 199 200 203	2000000	2000000	2000000		2500

೬೩

437	ಹಿರೇಶಕುನ	1300000	1500000	1800000	3100	3200
438	ಹಿರೇಶಕುನ ಸ.ನ . 1 2 3 4 56 57 58 59 63 64 75 77 78 79 80 81 82 83 84 85 86 87 88 89 90 108 109 111 114 115 116 119 122 127 128 136	1800000	1800000	1800000	3600	3800
439	ಹರೂರು	300000	400000	1200000	1500	2000
440	ಹಿರೇ ಸಾವಲಿ	300000	400000	1200000	1500	2000
441	ಹೊಸೂರು	300000	400000	1200000	1500	2000
442	IV ಕುಪ್ಪಗಡ್ಡೆ ಹೋಬಳಿ					
443	ಉಯಿಗುಡ್ಡೆ ಕೊಪ್ಪ	300000	400000	1200000	1500	2000
444	ಪುಟ್ಟನಹಳ್ಳಿ	300000	400000	1200000	1500	2000
445	ಕುಮ್ಮೂರು	300000	400000	1200000	1500	2000
446	ಕಾನುಕೊಪ್ಪ	300000	400000	1200000	1500	2000
447	ಕಾನುಕೊಪ್ಪ (ರಾಜ್ಯ ಹೆದ್ದಾರಿ) ಸ.ನ .77.73.76.	300000	400000	1200000	2000	2000
448	ಕ೦ ತನಹಳ್ಳಿ	300000	400000	1200000	1500	2000
449	ಕೆರೆಕೊಪ್ಪ	300000	400000	1200000	2000	2000
450	ಕೊರಕೋಡು	300000	400000	1200000	1500	2000
451	ಕೆರೆಹಳ್ಳಿ	350000	400000	1300000	2000	2100

452	ಕುಪ್ಪಗಡ್ಡೆ ಮುಖ್ಯ ರಸ್ತೆ				5000	3000
453	ಕುಪ್ಪಗಡ್ಡೆ ಒಳಭಾಗ	450000	550000	1200000	3000	3100
454	ಕಾತೂರು	300000	400000	1200000	1500	2000
455	ಕುಳಗ	300000	400000	1200000	1500	2000
456	ಗುಡಗಿನಕೊಪ್ಪ	300000	400000	1200000	1500	2000
457	ಗುಡ್ಡೆಕೊಪ್ಪ	300000	400000	1200000	1500	2000
458	ಗೆಂಡ್ಲ	300000	400000	1200000	2000	2100
459	ಚಿಕ್ಕಬ್ಬೂರು	300000	400000	1200000	2000	2100
460	ಚಿಕ್ಕಬ್ಬೂರು (ರಾಜ್ಯ ಹೆದ್ದಾರಿ)ಸ.ನ . 402.422.424.372.401.400.397.	400000	560000	1500000	2500	2600
461	ಜಡ್ಡಿಹಳ್ಳಿ	300000	400000	1200000	1500	2000
462	ತವನಂದಿ	350000	400000	1200000	2000	2600
463	ತೊಟ್ಟಗೊಂಡನಕೊಪ್ಪ	300000	400000	1200000	1500	2000
464	ತುಡನೀರು	300000	400000	1200000	1500	2000
465	ತೆಕ್ಕೂರು	300000	400000	1200000	2000	2100
466	ತಾಳಗುಪ್ಪ	300000	400000	1200000	1500	2000
467	ದ್ಯಾವನಹಳ್ಳಿ	300000	400000	1200000	1500	2000
468	ದೊಡ್ಡೇರಿಕೊಪ್ಪ	300000	400000	1200000	1500	2000



469	ನಿಟ್ಟಕ್ಕಿ	300000	400000	1200000	2000	2000
470	ನೆಗವಾಡಿ	300000	400000	1200000	2000	2100
471	ನೆಗವಾಡಿ (ರಾಜ್ಯ ಹೆದ್ದಾರಿ) ಸ ನಂ 13.14.17.08.449.450	350000	500000	1400000	2000	2100
472	ಬಿಳವಗೋಡು	300000	400000	1200000	1500	2000
473	ಬಾಳೇಕೊಪ್ಪ	300000	400000	1200000	1500	2000
474	ಬೆಟ್ಟದಕೂರ್ಲಿ	300000	400000	1200000	1500	2000
475	ಬೊಮ್ಮನಹಳ್ಳಿ	300000	400000	1200000	2000	2100
476	ಬಿಳಾಗಿ	300000	400000	1200000	2000	2000
477	ಬೆಂಡೇಕೊಪ್ಪ	300000	400000	1200000	1500	2000
478	ಬಸೂರು	300000	400000	1200000	1500	2000
479	ಬದನೆಕಟ್ಟೆ	300000	400000	1200000	1500	2000
480	ಮಳಗಿಕೂರ್ಲಿ	300000	400000	1200000	1500	2000
481	ಮಾಳೇಕೊಪ್ಪ	300000	400000	1200000	1500	2000
482	ಮತ್ತಿಘಟ್ಟ	300000	400000	1200000	1500	2000
483	ಶಿಡ್ಡಿಹಳ್ಳಿ	300000	400000	1200000	1500	2000
484	ಸಾರೇಕೊಪ್ಪ	300000	400000	1200000	1500	2000
485	ಸಂಪಗೋಡು	300000	450000	1200000	1500	2000

486	ಸ ಂಪಗೋಡು ಸ.ನ .36.37.38.39.40.41.70.71.28.27.42.	350000	500000	1400000	1500	2500
487	ಹುಣಸೇಕೊಪ್ಪ	300000	400000	1200000	1500	2000
488	ಹರಳೀಕೊಪ್ಪ	300000	400000	1200000	1500	2000
489	ಹಸ್ತಿ	300000	400000	1200000	2000	2000
490	ಹಾಯ	300000	400000	1200000	1500	2000
491	V ಚಂದ್ರಗುತ್ತಿ ಹೋಬಳಿ					
492	ಅಬಸೆ	300000	400000	1200000	1500	2000
493	ಅಂ ದವಳ್ಳಿ	300000	400000	1200000	1500	2000
494	ಈಡೂರು	300000	400000	1200000	1500	2000
495	ಕುಂ ದಗೋಡು	300000	400000	1200000	1500	2000
496	ಕೋಡ ರಬಿ	300000	400000	1200000	1500	2000
497	ಕು ಂಟಗಳಲೆ	300000	400000	1200000	1500	2000
498	ಕೆ ಂಚಿಕೊಪ್ಪ	300000	400000	1200000	1500	2000
499	ಕಕ್ಕರ್ತಿ	300000	400000	1200000	1500	2000
500	ಕಡಸೂರು	300000	400000	1200000	1500	2000
501	ಕಮರೂರು	300000	400000	1200000	1500	2000
502	ಕಮಲಾಪುರ	300000	400000	1200000	1500	2000

503	ಕತವಾಯಿ	300000	400000	1200000	1500	2000
504	ಗೊಗ್ಗೇಹಳ್ಳಿ	300000	400000	1200000	1500	2000
505	ಚ ಂದ್ರಗುತ್ತಿ ಮುಖ್ಯ ರಸ್ತೆ				5000	3000
506	ಚ ಂದ್ರಗುತ್ತಿ ಬಿಳಭಾಗ	450000	550000	1300000	2500	2600
507	ಚಿಕ್ಕಲಗೋಡು	300000	400000	1200000	1500	2000
508	ಚಿಕ್ಕಮಾಕೋಪ್ಪ	300000	400000	1200000	1500	2000
509	ತೋರಗೊಂ ಡನಕೋಪ್ಪ	300000	400000	1200000	1500	2000
510	ತಲಗುಂಠಿ	300000	400000	1200000	2000	2000
511	ದ್ಯಾವಗೋಡು	300000	400000	1200000	1500	2000
512	ನೆಲ್ಲೂರು	300000	400000	1200000	1500	2000
513	ನರ್ಚಿ	300000	400000	1200000	1500	2000
514	ನ್ಯಾರ್ಚಿ	300000	400000	1200000	1500	2000
515	ಪುರ	300000	400000	1200000	1500	2000
516	ಬೆನ್ನೂರು	300000	400000	1200000	2000	2000
517	ಬಸ್ತಿಕೋಪ್ಪ	300000	400000	1200000	1500	2000
518	ಬರಗವಳ್ಳಿ	300000	400000	1200000	1500	2000
519	ಮಂಗಳೂರು	300000	400000	1200000	1500	2000
520	ಮಂಗಳೂರಿಕೋಪ್ಪ	300000	400000	1200000	1500	2000

521	ಮಣ್ಣೆತ್ತಿ	300000	400000	1200000	1500	2000
522	ಮಾವಿನಬಳ್ಳಿಕೊಪ್ಪ	300000	400000	1200000	1500	2000
523	ಮುಟುಗುಪ್ಪೆ	300000	400000	1200000	1500	2000
524	ಶಿಂಧಿ	300000	400000	1200000	1500	2000
525	ಸಂಭಾಪುರ	300000	400000	1200000	1500	2000
526	ಹೊಳೇಮರೂರು	300000	400000	1200000	1500	2000
527	ಹರಳಿಗೆ	300000	400000	1200000	1500	2000
528	ಹರೀಶಿ	300000	400000	1200000	2000	2100
529	ಹೊಸಬಾಳೆ	300000	400000	1200000	1500	2000
530	ಹೊರಬೈಲು	300000	400000	1200000	1500	2000
531	ಹಿರೇಮಾಕೊಪ್ಪ	300000	400000	1200000	1500	2000
532	ಹೆಚ್ಚೆ	350000	450000	1300000	1500	2000
533	ಹಿರೇಕಲಗೋಡು	300000	400000	1200000	1500	2000
534	VI ಜಡೆ ಹೋಬಳಿ					
535	ಆಲಹಳ್ಳಿ	300000	400000	1200000	1500	2000
536	ಅರೇತಲಗಡೆ	300000	400000	1200000	1500	2000
537	ಕಲ್ಲುಕೊಪ್ಪ	300000	400000	1200000	1500	2000
538	ಕಮರೂರು	300000	400000	1200000	1500	2000

539	ಕಾಲಿಗ್ಗೇರಿ	400000	500000	1300000	2500	2600
540	ಕೋಡಿಕೊಪ್ಪ	300000	400000	1200000	2000	2100
541	ಕಚವಿ	300000	400000	1200000	2000	2100
542	ಚಗಟೂರು	300000	400000	1200000	2000	2100
543	ಜಡೆ ಮುಖ್ಯ ರಸ್ತೆ				3500	3600
544	ಜಡೆ ಆಭಾಗ	400000	550000	1300000	3000	3100
545	ಜಿಗರಿಕೊಪ್ಪ	300000	400000	1200000	1500	2000
546	ತಲಗಡ್ಡೆ	300000	400000	1200000	2000	2100
547	ತುಮರಿಕೊಪ್ಪ	300000	400000	1200000	2000	2100
548	ತುಯಿಲಕೊಪ್ಪ	300000	400000	1200000	1500	2000
549	ತೆಲಗು ದ	300000	400000	1200000	2000	2100
550	ದೇವರಹೊಸಕೊಪ್ಪ	300000	400000	1200000	1500	2000
551	ಬಿಳಗಲಿ	300000	400000	1200000	2000	2100
552	ಬಂಕವಳ್ಳಿ	300000	400000	1200000	2000	2100
553	ಬಂಕಸಾಣ	300000	400000	1200000	2000	2100
554	ಬಿಳಗಲಿಕೊಪ್ಪ	300000	400000	1200000	1500	2000
555	ಮಾಧಾಪುರ (ಜಡೆ)	300000	400000	1200000	2000	2100
556	ಮಾಕೊಪ್ಪ	300000	400000	1200000	1500	2000

557	ಮಂಗಳಾಪುರ	300000	400000	1200000	1500	2000
558	ಮಲ್ಲಸಮುದ್ರ	300000	400000	1200000	1500	2000
559	ಟಿ.ಮಾಧಾಪುರ	300000	400000	1200000	1500	2000
560	ಯಡಮಠ	300000	400000	1200000	1500	2000
561	ವರದಿಕೊಪ್ಪ	300000	400000	1200000	1500	2000
562	ಶಕುನವಳ್ಳಿ	300000	400000	1200000	2000	2000
563	ಶ್ಯಾನುವಳ್ಳಿ	300000	400000	1200000	1500	2000
564	ಶಂಕರಿಕೊಪ್ಪ	300000	400000	1200000	1500	2000
565	ಶಾಂತಾಪುರ	300000	400000	1200000	1500	2000
566	ಸಾಲಿಗೆ	400000	600000	1300000	2500	2600
567	ಸೂರಣಿಗೆ	300000	400000	1200000	1500	2000
568	ಸಾಭಾರ	300000	400000	1200000	1500	2000
569	ಹೊಸಕೊಪ್ಪ	300000	400000	1200000	1500	2000
570	ಹಣಜಿ	300000	400000	1200000	1500	2000
571	ಹಳೇಕೊಪ್ಪ	300000	400000	1200000	1500	2000

ಕರ್ನಾಟಕ ಸರ್ಕಾರ (Government of Karnataka)

ನೋಂದಣಿ ಮತ್ತು ಮುದ್ರಾಂಕ ಇಲಾಖೆ (Department of Stamp & Registration)

2023-24ನೇ ಸಾಲಿನ ಸೊರಬ ಉಪ ನೋಂದಣಿ ಕಛೇರಿ ವ್ಯಾಪ್ತಿಯ ಕೃಷಿ ಜಮೀನುಗಳ ಹಾಗೂ ನಿವೇಶನದ ಸ್ಥಿರಾಸ್ತಿಗಳ ಪರಿಷ್ಕೃತ ಮಾರ್ಗ ಸೂಚಿ  
Agriculture & Site Valuation of under Sorab Sub Register Office )

ಕ್ರ.ಸಂ Sl.No	2023-24 ರ ದರಪಟ್ಟಿ ಸೊರಬ ಪುರ ಸಭೆ ವ್ಯಾಪ್ತಿಯ ಪ್ರದೇಶದ ಹೆಸರು	ಸ್ಥಳೀಯ ಸಂಸ್ಥೆ ವಸತಿ ನಿವೇಶನ ಮೌಲ್ಯ ( 1 ಚ.ಮೀ ಖಾಲಿ ನಿವೇಶನ ದರ ) (Residential site value 1 Sq Mtr)
1	2	5
	<b>ಎ.ಡಿವಿಜನ್ ('A' Division)</b>	
1	ಕಾನಕೇರಿ	5000
2	ಚಾಮರಾಜಪೇಟೆ (ಮಾಧ್ಯಮಿಕ ಶಾಲೆಯಿಂದ ಆಂಜನೇಯ ದೇವಸ್ಥಾನದವರೆಗೆ)	6000
3	ಪಟ್ಟಣ ಪಂಚಾಯ್ತಿ ಆಪೀಸಿನಿಂದ ಜ್ಯೂನಿಯರ್ ಕಾಲೇಜಿನವರೆಗೆ ಶಿರಾಳಕೊಪ್ಪ ರಸ್ತೆ	8000
4	ಶಿರಾಳಕೊಪ್ಪ ರಸ್ತೆ (ಸ.ನಂ 136/5)	9000
5	ಮರೂರು ರಸ್ತೆ (ಹಳೇಪೋಲಿಸ್ ಸ್ಟೇಷನ್ ಹಿಂಬಾಗದ ರಸ್ತೆ)	5000
6	ಮರೂರು ರಸ್ತೆ (ಸ.ನಂ 15/1,16/9)	6000
7	ರಾಘವೇಂದ್ರ ಬಡಾವಣೆ ಪೂರ್ವ ಭಾಗ	6000
8	ರಾಘವೇಂದ್ರ ಬಡಾವಣೆ ಪಶ್ಚಿಮ ಭಾಗ	6000
9	ಸಾಗರ ರಸ್ತೆ ಎರಡೂ ಭಾಗ (ಖಾಸಗಿ ಬಸ್ಸ್ಟಾಂಡ್ ಇಂದ ಖಾಸಗಿ ನರ್ಸಿಂಗ್ ಹೋಂ ವರೆಗೆ)	7000
10	ಸಾಗರ ರಸ್ತೆ ಎರಡೂ ಭಾಗ (ಖಾಸಗಿ ಬಸ್ಸ್ಟಾಂಡ್ ಇಂದ ಸರ್ಕಾರಿ ಬಸ್ಸ್ಟಾಂಡ್ ವರೆಗೆ)	7000
11	ಹಿರೇಶಕುನ ಬಡಾವಣೆ (ಒಳಭಾಗ)	6000
12	ಹೌಸಿಂಗ್ ಬೋರ್ಡ್ ಕಾಲೋನಿ	6000

13	ಬಸ್‌ಸ್ಟ್ಯಾಂಡ್ ಏರಿಯ (ತಾಲ್ಲೂಕು ಪಂಚಾಯ್ತಿ, ಪಟ್ಟಣ ಪಂಚಾಯ್ತಿ ಎದುರು)	9000
14	ಪಿ.ಎಲ್.ಡಿ ಬ್ಯಾಂಕ್ ಹಿಂಭಾಗ ರಸ್ತೆ	6000
15	ಗುರುಭವನ ರಸ್ತೆ ಮತ್ತು ಹಿಂಭಾಗದ ರಸ್ತೆ	6000
16	ಬಂಗಾರಪ್ಪ ಬಡಾವಣೆ (ಉದ್ರಿ ರಸ್ತೆ	6000
	<b>ಬಿ.ಡಿವಿಜನ್ ('B' Division)</b>	
17	ಆಂಜನೇಯ ದೇವಸ್ಥಾನದಿಂದ ರಂಗನಾಥ ದೇವಸ್ಥಾನದವರೆಗೆ	9000
18	ಗುಡಿಕೇರಿ	6000
19	ತಿರುಮಲಾಪುರ	5000
20	ದಂಡಾವತಿ ಬ್ಲಾಕ್	5000
	<b>ಸಿ.ಡಿವಿಜನ್ ('C Division)</b>	
21	ನಾಮದೇವಗಲ್ಲಿ	6000
22	ಪಟ್ಟಣ ಪಂಚಾಯ್ತಿ ಆಪೀಸಿನಿಂದ ಆಂಜನೇಯ ದೇವಸ್ಥಾನದವರೆಗೆ (ಪ್ರಧಾನ ಬೀದಿ)	9000
23	ಮಡಿವಾಳರ ಕೇರಿ	5000
	<b>ಡಿ.ಡಿವಿಜನ್ ('D' Division)</b>	
24	ಆಜಾದ್ ರಸ್ತೆ	6000
25	ಉಪ್ಪಾರ ಕೇರಿ	6000
26	ಕಸಿಮಾವಿನಕೊಪ್ಪಲು	6000
27	ಗುರುಮಂದಿರ ಕೇರಿ	6000
28	ಚಿಕ್ಕಪೇಟೆ ಹಳೇಪೋಸ್ತ ಆಪೀಸಿನಿಂದ ಮಾರ್ಕೇಟ್ ರಸ್ತೆಯವರೆಗೆ (ಗಣಪತಿ ದೇವಸ್ಥಾನದ ಬೀದಿ)	6000
29	ಮಾರ್ಕೇಟ್ ರಸ್ತೆಯಿಂದ ಸಿದ್ದಾಪುರ ರಸ್ತೆಯವರೆಗೆ	6000



30	ಸೊಪ್ಪಿನಕೇರಿ	5000
31	ಚಿಕ್ಕಪೇಟೆ ರಂಗನಾಥ ದೇವಸ್ಥಾನದಿಂದ ಗಣಪತಿ ದೇವಸ್ಥಾನದವರೆಗೆ ಹಿಂಭಾಗ, ಮುಂಭಾಗ ರಸ್ತೆ	6000
	<b>ಇ.ಡಿವಿಜನ್ ('E' Division)</b>	
32	ಎ.ಕೆ.ಕಾಲೋನಿ	5000
33	ಡಾ// ಅಂಬೇಡ್ಕರ್ ಬಡಾವಣೆ	5000
34	ಡಾ// ಅಂಬೇಡ್ಕರ್ ಬಡಾವಣೆ (ಸ.ನಂ 14/4,14/9)	6000
35	ಪಟ್ಟಣ ಪಂಚಾಯ್ತಿ ಹಿಂಭಾಗ ಹೊಸ ಬಡಾವಣೆ (ಅಂಬೇಡ್ಕರ್ ಬಡಾವಣೆ ಹತ್ತಿರ)	5000
36	ಮಸೀದಿ ರಸ್ತೆ	6000
37	ಹಳೇಮಾರ್ಕೆಟ್ ರಸ್ತೆ (ಚಿಕ್ಕಪೇಟೆ ರಸ್ತೆ)	7000
38	ಸಂತೆ ಮೈದಾನ	7000
	<b>Other Extension</b>	
39	ಶಿವಸುಮ ಬಡಾವಣೆ (ಹಿರೇಶಕುನ ಬಡಾವಣೆ)	5000
40	ಸ್ವರ್ಣಸಿರಿ ಬಡಾವಣೆ (ಹಿರೇಶಕುನ ಬಡಾವಣೆ)	5000
41	ಬಂಗಾರಪ್ಪ ಬಡಾವಣೆ ಕೋರ್ಟ್ ಹಿಂಭಾಗ	5000
42	ಹಳೇಸೊರಬ ಬಡಾವಣೆ	5000
42.a	ಹಳೇಸೊರಬ ಸ.ನಂ. 171/1,2,5 ಮತ್ತು ಸ.ನಂ 173/27,28,29 ಸ.ನಂ.10/7	3800
43	ಹೊಸಪೇಟೆ ಬಡಾವಣೆ - ಆನವಟ್ಟಿ ರಸ್ತೆ	5300
44	ಸಿದ್ದಾಪುರ ರಸ್ತೆ (ಜೀವಜ್ಯೋತಿ ಶಾಲೆ) ಮುಂಭಾಗ, (ನಂದನ ವನ ಲೇಔಟ್) ಮತ್ತು (ಸ.ನಂ 204/1, 173/2)	5000
45	ಹೊಸಬಾಳೆ ರಸ್ತೆ	5000

46	ಹೊಸಪೇಟೆ ಬಡಾವಣೆಯ ಉಳಿದ ಭಾಗ ಸ.ನಂ 318,	5000
47	ರಾಜೀವ್ ನಗರ ಜಯಂತಿ ಗ್ರಾಮ	5000
48	ಹಿರೇಶಕುನ ಬಡಾವಣೆ	5000
49	ಚಿಕ್ಕಶಕುನ ಬಡಾವಣೆ	5000
50	ತಿರುಮಲಾಪುರ ಬಡಾವಣೆ	5000
51	ತಿರುಮಲಾಪುರ ಸ.ನಂ.16/02, 16/10, 16/11,	5000
51.a	ತಿರುಮಲಾಪುರ ಸ.ನಂ.17/5	4500
52	ನಡಹಳ್ಳಿ	5000
53	ನಡಹಳ್ಳಿ ಸ.ನಂ. 101.102.103.104.105.	5000
54	ಮರೂರು	5000
55	ಕುಣಜಿ	5000
56	ಕಾನುಕೊಪ್ಪ	5000
57	ಹೈದರ್ ಕಾಲೋನಿ (ಕಾನುಕೊಪ್ಪ)	5000
58	ಕೊಡಕಣಿ	5000
59	ಕೊಡಕಣಿ ಸ.ನಂ. 51.56.63.62.188.187.184.183.	5000
60	ಕೊಡಕಣಿ ಕೆ.ಇ.ಬಿ. ಕಾಲೋನಿ ಶಿರಾಳಕೊಪ್ಪ ರಸ್ತೆ	5000
61	ಕೆ.ಇ.ಬಿ. ಉತ್ತರ ಭಾಗ	5000
62	ಕೆ.ಇ.ಬಿ. ಅಪ್ಪೀಸಿನಿಂದ ತೋಟಗಾರಿಕಾ ಇಲಾಖೆವರೆಗೆ	6000

<b>ಅನುಬಂಧ-3</b>	
<p><b>ರಾಜ್ಯದ ಎಲ್ಲಾ ಉಪನೋಂದಣಿ ಕಛೇರಿಯ ವ್ಯಾಪ್ತಿಯಲ್ಲಿ ಬರುವ ಬಹುಮಹಡಿ ಕಟ್ಟಡ/ಫ್ಲಾಟ್/ವಿಲ್ಲಾಮೆಂಟ್/ಆಯಾ ಪ್ರದೇಶದಲ್ಲಿ ಬರುವ ಗುರುತಿಸಿದ ವಸತಿ ಅಪಾರ್ಟ್‌ಮೆಂಟ್‌ಗಳ ಸೂಪರ್ ಬಿಲ್ಡಿಂಗ್ ಏರಿಯಾದ ಕನಿಷ್ಠ ಮಾರ್ಗಸೂಚಿ ದರ ನಿಗದಿಪಡಿಸುವಲ್ಲಿ ಉಪಯೋಗಿಸಲು ಬೇಕಾಗಿರುವ ಕೋಷ್ಟಕ ಹಾಗೂ</b></p> <p><b>ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳ ಉಪನೋಂದಣಿ ಕಛೇರಿ ವ್ಯಾಪ್ತಿಗೆ ಬರುವ ಜಂಟಿ ಅಭಿವೃದ್ಧಿ ಕರಾರು ಮತ್ತು ತತ್ಸಂಬಂಧ ಸಾಮಾನ್ಯ ಅಧಿಕಾರ ಪತ್ರ (ಜಿ.ಪಿ.ಎ) ದಸ್ತಾವೇಜುಗಳಿಗೆ ಮಾತ್ರ ಸೂಪರ್ ಬಿಲ್ಡಿಂಗ್ ಏರಿಯಾದ ಮಾರ್ಗಸೂಚಿ ದರ ನಿಗದಿಪಡಿಸುವಲ್ಲಿ ಉಪಯೋಗಿಸಲು ಬೇಕಾಗಿರುವ ಕೋಷ್ಟಕ:</b></p> <p><b>ದರಗಳು ಈ ಕೆಳಕಂಡ ಸಂದರ್ಭಗಳಲ್ಲಿ ಮಾತ್ರ ನಿಯಮಾನುಸಾರ ಉಪಯೋಗಿಸತಕ್ಕದ್ದು:</b></p>	
1. (i).	ರಾಜ್ಯದ ಎಲ್ಲಾ ಉಪನೋಂದಣಿ ಕಛೇರಿಯ ವ್ಯಾಪ್ತಿಯಲ್ಲಿ ಬರುವ, ಪ್ರಸ್ತಾಪಿತ ಯೋಜನೆಯ ಒಟ್ಟು ಷೆಡ್ಯೂಲ್-"ಎ" (ಯೋಜನೆಯ ಎಫ್.ಎ.ಆರ್ ಲೆಕ್ಕಾಚಾರ ಮಾಡಲು ಉಪಯೋಗಿಸುವ ಒಟ್ಟು ವಿಸ್ತೀರ್ಣ) ಅಂದರೆ ನೆಲದ/ನಿವೇಶನ/ಪಿ.ಐ.ಡಿ ಖಾತೆವುಳ್ಳ / ಸರ್ವೆ ನಂ. ಜಮೀನಿನ 500 ಚದರ ಮೀಟರ್ ವಿಸ್ತೀರ್ಣದವರೆಗೆ ಮತ್ತು Stilt ಅಥವಾ ತಳಮಹಡಿ+ನೆಲಮಹಡಿ+3 ಮೇಲ್ಮಹಡಿಗಳನ್ನೊಳಗೊಂಡ ಕಟ್ಟಡ (ಎತ್ತರ 15 ಮೀಟರ್ ಒಳಗೆ ಸೀಮಿತಗೊಂಡಂತೆ ಇರುವ ಬಹುಮಹಡಿ ಕಟ್ಟಡ/ಫ್ಲಾಟ್‌ಗಳು)
(ii).	ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳ ಉಪನೋಂದಣಿ ಕಛೇರಿಯ ವ್ಯಾಪ್ತಿಗೆ ಬರುವ "ಜಂಟಿ ಅಭಿವೃದ್ಧಿ ಕರಾರು ಮತ್ತು ತತ್ಸಂಬಂಧ ಸಾಮಾನ್ಯ ಅಧಿಕಾರ ಪತ್ರ (ಜಿ.ಪಿ.ಎ) ದಸ್ತಾವೇಜುಗಳಿಗೆ" (ವಿಸ್ತೀರ್ಣದ ನಿಬಂಧವಿಲ್ಲದೇ) ಮಾತ್ರ.
2. (i).	ಸದರಿ ದರಗಳು ಸಕ್ಷಮ ಪ್ರಾಧಿಕಾರದ ವಸತಿ ನಿವೇಶನ ದರಗಳಾಗಿದ್ದು, ವಸತಿಯೇತರ ದರಗಳಿಗೆ ಶೇ. 40 ರಷ್ಟು ಹಾಗೂ ಮಾಲ್ / ಮಲ್ಟಿಪ್ಲೆಕ್ಸ್ ವಾಣಿಜ್ಯ ದರಗಳಿಗೆ ಶೇ 50 ರಷ್ಟು ಹೆಚ್ಚುವರಿ ದರ ನಿಗದಿಪಡಿಸುವುದು ಅಲ್ಲದೇ ಉಳಿದ ಇತರೆ ಹೆಚ್ಚುವರಿ ವಿಶೇಷ ಸೌಲಭ್ಯಗಳನ್ನು ಹೊಂದಿದ್ದಲ್ಲಿ ಅನುಬಂಧ-1 ರ ಪ್ರಕಾರ ಗುಂಪಿನ ಹೆಚ್ಚುವರಿ ದರಗಳು ಅನ್ವಯವಾಗುತ್ತವೆ.
(ii).	"ಜಂಟಿ ಅಭಿವೃದ್ಧಿ ಕರಾರು ಮತ್ತು ತತ್ಸಂಬಂಧ ಸಾಮಾನ್ಯ ಅಧಿಕಾರ ಪತ್ರ (ಜಿ.ಪಿ.ಎ) ದಸ್ತಾವೇಜುಗಳಿಗೆ" ಸಂಬಂಧಿಸಿದಂತೆ ಜಮೀನುಗಳಾಗಿದ್ದಲ್ಲಿ ಅನುಬಂಧ-1 ರಲ್ಲಿನ ಕ್ರಮ ಸಂಖ್ಯೆ: 1 ಮತ್ತು 2 ರಲ್ಲಿನ ದರಗಳು ಅನ್ವಯವಾಗುತ್ತವೆ.

**ಅಪಾರ್ಟ್‌ಮೆಂಟ್ ದರ (ರೆಡಿ ರೆಕ್ನರ್) READY RECKONER FOR APARTMENT RATE**

ಕ್ರ.ಸಂ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ನಿವೇಶನ ದರ ಪ್ರತಿ ಚ.ಮೀ. ಗೆ ರೂ.ಗಳಲ್ಲಿ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ನಿವೇಶನದಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ನ ಸೂಪರ್ ಬಿಲ್ಡಿಂಗ್ ಏರಿಯಾಗೆ ಪ್ರತಿ ಚ.ಮೀ. ರೂ.ಗಳಲ್ಲಿ (ಮೂಲ ದರ)	ಕ್ರ.ಸಂ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ನಿವೇಶನ ದರ ಪ್ರತಿ ಚ.ಮೀ. ಗೆ ರೂ.ಗಳಲ್ಲಿ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ನಿವೇಶನದಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ನ ಸೂಪರ್ ಬಿಲ್ಡಿಂಗ್ ಏರಿಯಾಗೆ ಪ್ರತಿ ಚ.ಮೀ. ರೂ.ಗಳಲ್ಲಿ (ಮೂಲ ದರ)
--------	---	---	--------	---	---

1	2	3
1	UPTO 1000	19200
2	2000	19700
3	3000	20300

1	2	3
201	201000	135200
202	202000	135700
203	203000	136300

1	2	3		1	2	3
4	4000	20800		204	204000	136900
5	5000	21300		205	205000	137400
6	6000	21800		206	206000	138000
7	7000	22400		207	207000	138600
8	8000	22900		208	208000	139200
9	9000	23400		209	209000	139700
10	10000	23900		210	210000	140300
11	11000	24500		211	211000	140900
12	12000	25000		212	212000	141400
13	13000	25500		213	213000	142000
14	14000	26000		214	214000	142600
15	15000	26600		215	215000	143200
16	16000	27100		216	216000	143700
17	17000	27600		217	217000	144300
18	18000	28100		218	218000	144900
19	19000	28700		219	219000	145400
20	20000	29200		220	220000	146000
21	21000	29700		221	221000	146600
22	22000	30200		222	222000	147200
23	23000	30800		223	223000	147700
24	24000	31300		224	224000	148300
25	25000	31800		225	225000	148900
26	26000	32300		226	226000	149400
27	27000	32900		227	227000	150000

1	2	3		1	2	3
28	28000	33400		228	228000	150600
29	29000	33900		229	229000	151200
30	30000	34500		230	230000	151700
31	31000	35000		231	231000	152300
32	32000	35500		232	232000	152900
33	33000	36000		233	233000	153400
34	34000	36600		234	234000	154000
35	35000	37100		235	235000	154600
36	36000	37600		236	236000	155200
37	37000	38100		237	237000	155700
38	38000	38700		238	238000	156300
39	39000	39200		239	239000	156900
40	40000	39700		240	240000	157400
41	41000	40200		241	241000	158000
42	42000	40800		242	242000	158600
43	43000	41300		243	243000	159200
44	44000	41800		244	244000	159700
45	45000	42300		245	245000	160300
46	46000	42900		246	246000	160900
47	47000	43400		247	247000	161400
48	48000	43900		248	248000	162000
49	49000	44400		249	249000	162600
50	50000	45000		250	250000	163200
51	51000	47500		251	251000	163700

1	2	3		1	2	3
52	52000	48000		252	252000	164300
53	53000	48600		253	253000	164900
54	54000	49100		254	254000	165400
55	55000	49700		255	255000	166000
56	56000	50200		256	256000	166600
57	57000	50800		257	257000	167200
58	58000	51300		258	258000	167700
59	59000	51900		259	259000	168300
60	60000	52400		260	260000	168900
61	61000	53000		261	261000	169400
62	62000	53500		262	262000	170000
63	63000	54000		263	263000	170600
64	64000	54600		264	264000	171200
65	65000	55100		265	265000	171700
66	66000	55700		266	266000	172300
67	67000	56200		267	267000	172900
68	68000	56800		268	268000	173400
69	69000	57300		269	269000	174000
70	70000	57900		270	270000	174600
71	71000	58400		271	271000	175200
72	72000	59000		272	272000	175700
73	73000	59500		273	273000	176300
74	74000	60100		274	274000	176900
75	75000	60600		275	275000	177400

1	2	3
76	76000	61200
77	77000	61700
78	78000	62300
79	79000	62800
80	80000	63400
81	81000	63900
82	82000	64500
83	83000	65000
84	84000	65600
85	85000	66100
86	86000	66700
87	87000	67200
88	88000	67800
89	89000	68300
90	90000	68900
91	91000	69400
92	92000	70000
93	93000	70500
94	94000	71100
95	95000	71600
96	96000	72200
97	97000	72700
98	98000	73200
99	99000	73800

1	2	3
276	276000	178000
277	277000	178600
278	278000	179200
279	279000	179700
280	280000	180300
281	281000	180900
282	282000	181400
283	283000	182000
284	284000	182600
285	285000	183200
286	286000	183700
287	287000	184300
288	288000	184900
289	289000	185400
290	290000	186000
291	291000	186600
292	292000	187200
293	293000	187700
294	294000	188300
295	295000	188900
296	296000	189400
297	297000	190000
298	298000	190600
299	299000	191200

1	2	3		1	2	3
100	100000	74300		300	300000	191700
101	101000	74900		301	301000	192300
102	102000	75400		302	302000	192900
103	103000	76000		303	303000	193400
104	104000	76500		304	304000	194000
105	105000	77100		305	305000	194600
106	106000	77600		306	306000	195200
107	107000	78200		307	307000	195700
108	108000	78700		308	308000	196300
109	109000	79300		309	309000	196900
110	110000	79800		310	310000	197400
111	111000	80400		311	311000	198000
112	112000	80900		312	312000	198600
113	113000	81500		313	313000	199200
114	114000	82000		314	314000	199700
115	115000	82600		315	315000	200300
116	116000	83100		316	316000	200900
117	117000	83700		317	317000	201400
118	118000	84200		318	318000	202000
119	119000	84800		319	319000	202600
120	120000	85300		320	320000	203200
121	121000	85900		321	321000	203700
122	122000	86400		322	322000	204300
123	123000	87000		323	323000	204900



1	2	3		1	2	3
124	124000	87500		324	324000	205400
125	125000	88100		325	325000	206000
126	126000	88600		326	326000	206600
127	127000	89200		327	327000	207200
128	128000	89700		328	328000	207700
129	129000	90300		329	329000	208300
130	130000	90800		330	330000	208900
131	131000	91400		331	331000	209400
132	132000	91900		332	332000	210000
133	133000	92400		333	333000	210600
134	134000	93000		334	334000	211200
135	135000	93500		335	335000	211700
136	136000	94100		336	336000	212300
137	137000	94600		337	337000	212900
138	138000	95200		338	338000	213400
139	139000	95700		339	339000	214000
140	140000	96300		340	340000	214600
141	141000	96800		341	341000	215200
142	142000	97400		342	342000	215700
143	143000	97900		343	343000	216300
144	144000	98500		344	344000	216900
145	145000	99000		345	345000	217400
146	146000	99600		346	346000	218000
147	147000	100100		347	347000	218600

1	2	3		1	2	3
148	148000	100700		348	348000	219200
149	149000	101200		349	349000	219700
150	150000	101800		350	350000	220300
151	151000	102300		351	351000	220900
152	152000	102900		352	352000	221400
153	153000	103400		353	353000	222000
154	154000	104000		354	354000	222600
155	155000	104500		355	355000	223200
156	156000	105100		356	356000	223700
157	157000	105600		357	357000	224300
158	158000	106200		358	358000	224900
159	159000	106700		359	359000	225400
160	160000	107300		360	360000	226000
161	161000	107800		361	361000	226600
162	162000	108400		362	362000	227200
163	163000	108900		363	363000	227700
164	164000	109500		364	364000	228300
165	165000	110000		365	365000	228900
166	166000	110600		366	366000	229400
167	167000	111100		367	367000	230000
168	168000	111600		368	368000	230600
169	169000	112200		369	369000	231200
170	170000	112700		370	370000	231700
171	171000	113300		371	371000	232300

52.

1	2	3
172	172000	113800
173	173000	114400
174	174000	114900
175	175000	115500
176	176000	120900
177	177000	121400
178	178000	122000
179	179000	122600
180	180000	123200
181	181000	123700
182	182000	124300
183	183000	124900
184	184000	125400
185	185000	126000
186	186000	126600
187	187000	127200
188	188000	127700
189	189000	128300
190	190000	128900
191	191000	129400
192	192000	130000

1	2	3
372	372000	232900
373	373000	233400
374	374000	234000
375	375000	234600
376	376000	235200
377	377000	235700
378	378000	236300
379	379000	236900
380	380000	237400
381	381000	238000
382	382000	238600
383	383000	239200
384	384000	239700
385	385000	240300
386	386000	240900
387	387000	241400
388	388000	242000
389	389000	242600
390	390000	243200
391	391000	243700
392	392000	244300

ಲಲಿ

1	2	3	1	2	3
193	193000	130600	393	393000	244900
194	194000	131200	394	394000	245400
195	195000	131700	395	395000	246000
196	196000	132300	396	396000	246600
197	197000	132900	397	397000	247200
198	198000	133400	398	398000	247700
199	199000	134000	399	399000	248300
200	200000	134600	400	400000	248900

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ,

ಸವಿತಾಲಕ್ಷ್ಮಿ ಪಿ ಬೆಳಗಲಿ  
ಸದಸ್ಯ ಕಾರ್ಯದರ್ಶಿ.  
ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.